

ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್

(ಕರ್ನಾಟಕ ಸರ್ಕಾರದ ಅಧೀನ ಉದ್ಯಮ)

ಮೈಸೂರು - 570015

ISO 9001 : 2015 ಮತ್ತು ISO 14001 : 2015 ಪ್ರಮಾಣೀಕೃತ ಕಂಪನಿ

(ಮುಖ್ಯಮಂತ್ರಿ ವಾರ್ಷಿಕ ರತ್ನ ಪ್ರಶಸ್ತಿ ವಿಜೇತ ಕಂಪನಿ)

**74 ನೇ ವಾರ್ಷಿಕ ವರದಿ
2019 - 20**

**74th ANNUAL REPORT
2019 - 20**

MYSORE PAINTS & VARNISH LIMITED

(A Govt. of Karnataka Undertaking)

Mysuru - 570 015

An ISO 9001 : 2015 and ISO 14001: 2015 Certified Company

(Chief Minister Ratna Award Company)

ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಅಮಿಟಿಡ್
ಮೈಸೂರು

ಆಡಳಿತ ಮಂಡಳಿ

ಶ್ರೀ ಗೌರವ ಗುಪ್ತ, ಭಾ.ಆ.ಸೇ.

ಮಾನ್ಯ ಅಧ್ಯಕ್ಷರು, ಎಂಪಿವಿಎಲ್
ಹಾಗೂ

ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ.

ಡಾ. ಚಂದ್ರಶೇಖರ ದೊಡ್ಡಮನಿ

ವ್ಯವಸ್ಥಾಪಕ ನಿರ್ದೇಶಕರು

ಶ್ರೀಮತಿ ಎನ್.ಆರ್. ಜಗನ್ಮತ

ನಿರ್ದೇಶಕರು

ಸರ್ಕಾರದ ವಿಶೇಷ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ಶ್ರೀಮತಿ ಹೆಚ್.ಎ. ಶೋಭ

ನಿರ್ದೇಶಕರು

ಸರ್ಕಾರದ ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ

ಆಡಿಟರುಗಳು :

ಮೆ|| ಎಲ್.ಆರ್. ಪ್ರಕಾಶ್ & ಕಂಪನಿ

ಚಾರ್ಟೆಡ್ ಅಕೌಂಟೆಂಟಸ್, ಮೈಸೂರು

ಕಾಸ್ಟ್ ಆಡಿಟರುಗಳು :

ಮೆ|| ಶ್ರೀ ಆರ್. ಪುರುಷೋತ್ತಮನ್

ಕಾಸ್ಟ್ ಅಕೌಂಟೆಂಟಸ್, ಮೈಸೂರು

ಬ್ಯಾಂಕರುಗಳು :

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಮಾರ್ಕೆಟ್ ಶಾಖೆ, ಮೈಸೂರು

ಕಾನೂನು ಸಲಹೆಗಾರರು :

1. ಶ್ರೀ ಎ. ಸಿ. ನರೇಂದ್ರ

ವಕೀಲರು, ಮೈಸೂರು

2. ಶ್ರೀ ಎಂ.ಆರ್. ಸೂರ್ಯಕುಮಾರ್

ವಕೀಲರು, ಮೈಸೂರು

ಕಂಪನಿ ಕಾರ್ಯದರ್ಶಿಗಳು :

ಶ್ರೀ ಎನ್. ರಾಜೇಶ್

ಪ್ರಾಕ್ಟೀಸಿಂಗ್ ಕಂಪನಿ ಕಾರ್ಯದರ್ಶಿಗಳು

ಮೈಸೂರು

ಆಡಳಿತ ಕಛೇರಿ ಮತ್ತು ಕಾರ್ಖಾನೆ

ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಅಮಿಟೆಡ್

ಹೊಸ ಬನ್ನಿಮಂಟಪ ಬಡಾವಣೆ, ಮೈಸೂರು - 570 015

ದೂರವಾಣಿ : 0821-2493831, 2497469, 2492396

E-mail : admin-mpvl@karnataka.gov.in

ವೆಬ್‌ಸೈಟ್ : www.mysorepaints.karnataka.gov.in

CIN No. : U51434KA1947SGC000503

ಮಾರಾಟ ಮಳಿಗೆಗಳು

ಮೈಸೂರು

ನಂ. 21, ಧನ್ಯಂತರಿ ರಸ್ತೆ

ಮೈಸೂರು - 570 001

ದೂರವಾಣಿ : 0821-2429138

ಮಧುರೈ

ನಂ. 69 (ಮಹಡಿ)

ಸೌತ್‌ಮಾಸಿ ಸ್ಟ್ರೀಟ್, ಮಧುರೈ - 625 001

ದೂರವಾಣಿ : 0452 - 2744671

ಪ್ರಾದೇಶಿಕ ಕಛೇರಿ

ಬೆಂಗಳೂರು

ಬಿ.ಎಂ.ಟಿ.ಸಿ. ಬಿಲ್ಡಿಂಗ್, ವಿಟಿಪಿಸಿ ಪ್ರಾಂಗಣ

ಕೆ.ಹೆಚ್. ರೋಡ್, ಬೆಂಗಳೂರು - 560052

ದೂರವಾಣಿ : 080-22236608

ಮೈಸೂರು ಪೇಂಟ್ಸ್‌ ಅಂಡ್ ವಾರ್ನಿಷ್ ಅಖಿಟೇಟ್

ಮೈಸೂರು - 15

ನೋಟೀಸು

ಕಂಪನಿಯ ಸದಸ್ಯರುಗಳ 74ನೇ ವಾರ್ಷಿಕ ಸಭೆಯು ಈ ಕೆಳಗಿನ ಕಾರ್ಯಕಲಾಪಗಳನ್ನು ನಡೆಸುವ ಸಲುವಾಗಿ ಕಂಪನಿಯ ನೊಂದಾಯಿತ ಕಛೇರಿಯಲ್ಲಿ ಶುಕ್ರವಾರ 25ನೇ ಸೆಪ್ಟೆಂಬರ್ 2020 ರಂದು ಬೆಳಿಗ್ಗೆ 11.30 ಗಂಟೆಗೆ ನಡೆಯಲಿದೆಯೆಂದು ಈ ಮೂಲಕ ನೋಟೀಸು ನೀಡಲಾಗಿದೆ.

ಸಾಮಾನ್ಯ ವ್ಯವಹಾರ :

1. 31ನೇ ಮಾರ್ಚ್, 2020 ರಂದು ಇದ್ದಂತೆ ಸ್ಥಿತಿ ವಿವರಣಾ ಪಟ್ಟಿ ಮತ್ತು ಅದೇ ದಿನಾಂಕದಂದು ಕೊನೆಗೊಳ್ಳುವ ಅವಧಿಯ ಲಾಭ ಮತ್ತು ನಷ್ಟದ ಲೆಕ್ಕವನ್ನು ಇದಕ್ಕೆ ಲಗತ್ತಿಸಿರುವ ಅನುಸೂಚಿಗಳು, ಟಿಪ್ಪಣಿಗಳು ಹಾಗೂ ನಿರ್ದೇಶಕರ, ಲೆಕ್ಕ ಪರಿಶೋಧಕರ ವರದಿಗಳೊಂದಿಗೆ ಸ್ವೀಕರಿಸುವುದು, ಪರಿಗಣಿಸುವುದು ಮತ್ತು ಅಂಗೀಕರಿಸುವುದು.
2. 31ನೇ ಮಾರ್ಚ್, 2020 ರಂದು ಅಂತ್ಯಗೊಂಡ ಹಣಕಾಸು ವರ್ಷಕ್ಕೆ ಸಮಾನಾಂಶ ಷೇರುಗಳ ಮೇಲೆ ಲಾಭಾಂಶ ಘೋಷಿಸುವುದು.
3. ಲೆಕ್ಕ ಪರಿಶೋಧಕರಿಗೆ ಸಂಭಾವನೆಯನ್ನು ನಿಗದಿಪಡಿಸುವುದು.

ನಿರ್ದೇಶಕರ ಮಂಡಳಿ ಸದಸ್ಯರ ಅಪ್ಪಣೆ ಮೇರೆಗೆ

ಸಹ/-

(ಡಾ. ಚಂದ್ರಶೇಖರ ದೊಡ್ಡಮನಿ)

ವ್ಯವಸ್ಥಾಪಕ ನಿರ್ದೇಶಕರು

DIN : 07918061

ಸ್ಥಳ : ಬೆಂಗಳೂರು

ದಿನಾಂಕ : 02-09-2020

ಸೂಚನೆಗಳು :

1. ವಾರ್ಷಿಕ ಸರ್ವಸದಸ್ಯರ ಸಭೆಗೆ ಹಾಜರಾಗಲು ಮತ್ತು ಮತ ನೀಡಲು ಹಕ್ಕುಳ್ಳ ಸದಸ್ಯರು ತಮ್ಮ ಬದಲಿಗೆ ಹಾಜರಾಗಲು ಮತ್ತು ಮತ ನೀಡಲು ಪ್ರತಿನಿಧಿಯೊಬ್ಬರನ್ನು ನೇಮಿಸಬಹುದು ಮತ್ತು ಹೀಗೆ ನೇಮಿತರಾದ ಪ್ರತಿನಿಧಿಯು ಸದಸ್ಯರಾಗಿರಬೇಕೆಂಬ ನಿಯಮವೇನೂ ಇಲ್ಲ.
2. ಪ್ರತಿನಿಧಿಗಳನ್ನು ನೇಮಕ ಮಾಡಿರುವ ಪತ್ರಗಳನ್ನು ಸಭೆ ಪ್ರಾರಂಭವಾಗುವುದಕ್ಕೆ 48 ಗಂಟೆಗಳಿಗೆ ಮುಂಚಿತವಾಗಿ ಕಂಪನಿಯ ನೊಂದಾಯಿತ ಕಛೇರಿಗೆ ಸಲ್ಲಿಸತಕ್ಕದ್ದು.
3. ಸದಸ್ಯರು/ಪ್ರತಿನಿಧಿಗಳು, ಸಭೆಗೆ ಹಾಜರಾಗಲು ಕಳುಹಿಸಲಾದ ಹಾಜರಾತಿ ಚೀಟಿಗಳನ್ನು ಭರ್ತಿ ಮಾಡಿ ತರತಕ್ಕದ್ದು.
4. ಕಂಪನಿಯ ಷೇರು ವರ್ಗಾವಣೆಯ ಪುಸ್ತಕಗಳು ದಿನಾಂಕ 16-09-2020 ರಿಂದ 25-09-2020 ರವರೆಗೆ ಮುಚ್ಚಲ್ಪಟ್ಟಿರುತ್ತವೆ.(ಎರಡೂ ದಿನಗಳು ಸೇರಿ)

5. ಕಂಪನಿಗಳ ಕಾಯ್ದೆ 2013 ರ ಪ್ರಕಾರ ಉಪಬಂಧಗಳಿಗೆ ಒಳಪಟ್ಟು ನಿರ್ದೇಶಕರ ಮಂಡಳಿಯು ಶಿಫಾರಸ್ಸು ಮಾಡಿದಂತೆ ಸಮಾನಾಂಶ ಷೇರುಗಳ ಮೇಲೆ ಲಾಭಾಂಶವನ್ನು ಸಭೆಯಲ್ಲಿ ಘೋಷಿಸಿದಲ್ಲಿ, ಅದನ್ನು ವಾರ್ಷಿಕ ಸರ್ವಸದಸ್ಯರ ಸಭೆಯ ದಿನಾಂಕದಂದು ಸದಸ್ಯರುಗಳ ದಾಖಲಾತಿ ಪುಸ್ತಕದಲ್ಲಿ ದಿನಾಂಕ 25-09-2020ರಲ್ಲಿ ಇರುವಂತೆ ಹೆಸರು ನಮೂದಾಗಿರುವ ಸದಸ್ಯರಿಗೆ ನೀಡಲಾಗುವುದು.
6. 31ನೇ ಮಾರ್ಚ್, 2020 ರ ಲೆಕ್ಕಪತ್ರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಚ್ಛಿಸುವ ಸದಸ್ಯರು ತಮ್ಮ ಮನವಿಗಳನ್ನು ವಾರ್ಷಿಕ ಸರ್ವಸದಸ್ಯರ ಸಭೆಗೆ ನಿಗದಿಪಡಿಸಿದ ದಿನಾಂಕಕ್ಕಿಂತ ಕಡೇ ಪಕ್ಷ ಏಳು ದಿನಗಳ ಮೊದಲೇ ಕಂಪನಿಗೆ ಕಳುಹಿಸಲು ಕೋರಿದೆ.
7. ಷೇರುದಾರರು ತಮ್ಮ ಅಂಚೆ ವಿಳಾಸ/ಇ-ಮೇಲ್ ವಿಳಾಸದಲ್ಲೇನಾದರೂ ಬದಲಾವಣೆ ಇದ್ದರೆ ತಿಳಿಸಲು ಮತ್ತು ಲಾಭಾಂಶದ ವಿಷಯಗಳನ್ನೊಳಗೊಂಡ ಇತರೇ ಎಲ್ಲಾ ಪತ್ರ ವ್ಯವಹಾರಗಳನ್ನು ಪ್ರಭಾರ ಕಂಪನಿ ಕಾರ್ಯದರ್ಶಿ, ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್, ಹೊಸ ಬನ್ನಿ ಮಂಟಪ ಬಡಾವಣೆ, ಮೈಸೂರು-570015 ವಿಳಾಸಕ್ಕೆ ಅಥವಾ ಇ-ಮೇಲ್ admin-mpvl@karnataka.gov.in ಮೂಲಕ ಕಳುಹಿಸಲು ಕೋರಿದೆ.
8. ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮತ ಚಲಾಯಿಸಲು ಹಕ್ಕನ್ನು ಹೊಂದಿರುವ ಸದಸ್ಯರು ತಾವು ನೀಡುವ ಪ್ರಾಕ್ಟೀಗಲನ್ನು ವಾರ್ಷಿಕ ಸಾಮಾನ್ಯ ಸಭೆ ಜರುಗುವ 24 ಗಂಟೆ ಮುಂಚಿತವಾಗಿ ಪರಿವೀಕ್ಷಿಸಬಹುದಾಗಿದೆ. ಈ ರೀತಿ ಪರಿವೀಕ್ಷಿಸಲು ಬಯಸುವ ಸದಸ್ಯರು ವಾರ್ಷಿಕ ಸಾಮಾನ್ಯ ಸಭೆ ಜರುಗುವ ಮೂರು ದಿನಗಳ ಮುಂಚಿತವಾಗಿ ತಮ್ಮ ಮನವಿಯನ್ನು ಕಂಪನಿಗೆ ದಾಖಲಿಸಬೇಕಾಗುತ್ತದೆ.
9. ಲಾಭಾಂಶದ ಕೋರಿಕೆ ಸಲ್ಲಿಸದಂಥ ಸದಸ್ಯರು ಲಾಭಾಂಶದ ಕೋರಿಕೆಗೆ ನಿಗಮದ ನೊಂದಾಯಿತ ಕಚೇರಿಯಲ್ಲಿನ ಪ್ರಭಾರ ಕಂಪನಿ ಕಾರ್ಯದರ್ಶಿಗಳ ಜೊತೆ ಪತ್ರ ವ್ಯವಹಾರ ನಡೆಸಲು ಕೋರಿದೆ. ಕಂಪನಿಯ ಬಾಕಿ ಲಾಭಾಂಶ ಖಾತೆಗೆ ವರ್ಗಾಯಿಸಿದ ದಿನಾಂಕದಿಂದ ಏಳು ವರ್ಷಗಳ ಒಳಗಾಗಿ ಕೋರಿಕೆ ಸಲ್ಲಿಸದಂಥ ಲಾಭಾಂಶವನ್ನು ಷೇರು ಪತ್ರಗಳ ಜೊತೆ ಕಂಪನಿಗಳ ಕಾಯ್ದೆ 2013ರ ಪರಿಚ್ಛೇದ 124 ಪ್ರಕಾರ, ಹೂಡಿಕೆದಾರರ ಶಿಕ್ಷಣ ಮತ್ತು ಭದ್ರತಾ ನಿಧಿಗೆ ವರ್ಗಾಯಿಸಲಾಗುತ್ತದೆಂಬುದನ್ನು ಗಮನಿಸಲು ಸದಸ್ಯರುಗಳನ್ನು ಕೋರಲಾಗಿದೆ.
10. ಮೈಸೂರು ಪೇಯಿಂಟ್ಸ್ ಪರಿಸರದ ವಿಷಯಕ್ಕೆ ಸಂಬಂಧಪಟ್ಟಿರುತ್ತದೆ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಣೀಯ ರೀತಿಯಲ್ಲಿ ಉಪಯೋಗಿಸುತ್ತದೆ. ಮಿನಿಸ್ಟ್ರಿ ಆಫ್ ಕಾರ್ಪೊರೇಟ್ ಅಫೇರ್ಸ್ (ಎಂಸಿಎ), ಭಾರತ ಸರ್ಕಾರ, ತನ್ನ ಸುತ್ತೋಲೆ ಸಂ. 17/2011 ಮತ್ತು 18/2011 ಅನುಕ್ರಮವಾಗಿ ದಿನಾಂಕ ಏಪ್ರಿಲ್ 21, 2011 ಮತ್ತು ಏಪ್ರಿಲ್ 29, 2011 ಮೂಲಕ, ಸಾಂಸ್ಥಿಕ ಪ್ರಶಾಸನದಲ್ಲಿ ಹಸಿರು ಉಳಿಕೆಯ ಮೊದಲ ಹೆಜ್ಜೆಯ ಭಾಗವಾಗಿ ತನ್ನ ಷೇರುದಾರರಿಗೆ ಕಚೇರಿ ದಾಖಲಾತಿಗಳನ್ನು ವಿದ್ಯುನ್ಮಾನದ ಮೂಲಕ ಕಳುಹಿಸಲು ಅವಕಾಶ ಮಾಡಿಕೊಟ್ಟಿರುತ್ತದೆ. ಸದರಿ ಸುತ್ತೋಲೆಯ ಸ್ವಾರ್ಥಿಯನ್ನು ಗುರುತಿಸಿ, ಈ ವರ್ಷದಿಂದ ವಾರ್ಷಿಕ ಸಾಮಾನ್ಯ ಸಭೆಯ ಸೂಚನಾ ಪತ್ರಗಳು, ಹಣಕಾಸು ತಃಖ್ತೆಗಳು, ನಿರ್ದೇಶಕರ ವರದಿ, ಲೆಕ್ಕ ಪರಿಶೋಧಕರ ವರದಿ, ಮುಂತಾದವುಗಳನ್ನು ಷೇರುದಾರರು ಕಂಪನಿಗೆ ನೀಡಿರುವ ಇ-ಮೇಲ್ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಹೊಸ ಕ್ರಮಗಳನ್ನು ತಕ್ಷಣದಿಂದಲೇ ಕಾರ್ಯಗತಗೊಳಿಸುವುದು ಹಾಗೂ 2019-20ನೇ ಸಾಲಿನ ವಾರ್ಷಿಕ ವರದಿಗಳನ್ನು ವಿದ್ಯುನ್ಮಾನ ಅಂಚೆ ಮೂಲಕ ಕಳುಹಿಸಲಾಗುವುದು.
11. ಸೆಬಿ (SEBI) ಮಾರ್ಗ ಸೂಚಿಗಳ ಪ್ರಕಾರ ಪ್ರತಿಯೊಬ್ಬ ಷೇರುದಾರರು ತಮ್ಮ 'PAN' ಸಂಖ್ಯೆಯನ್ನು ಕಂಪನಿಗೆ ಸಲ್ಲಿಸತಕ್ಕದ್ದು.
12. ಒಂದು ವೇಳೆ ಜಂಟಿ ಷೇರುದಾರರು ಸಭೆಯಲ್ಲಿ ಭಾಗವಹಿಸಲು ಇಚ್ಛಿಸಿದ್ದಲ್ಲಿ, ಜಂಟಿ ಷೇರುದಾರರ ಪೈಕಿ ಮೊದಲ ಹೆಸರಿನ ಷೇರುದಾರರು ಮಾತ್ರ ಮತ ಚಲಾಯಿಸಲು ಹಕ್ಕು ಹೊಂದಿರುತ್ತಾರೆ. ಷೇರುದಾರರು ತಮ್ಮ ವಿಳಾಸ ಬದಲಾವಣೆ ಮಾಡಿ ಕಂಪನಿಗೆ ನೀಡುವಾಗ ಎಲ್.ಎಫ್. ನಂ. ಸಮೇತ ನೀಡಲು ಕೋರಿದೆ.
13. ಸಭೆ ನಡೆಯುವ ಸ್ಥಳದ ರೂಟ್‌ಮ್ಯಾಪ್ ಅನ್ನು ಈ ವಾರ್ಷಿಕ ವರದಿಯ ಪುಸ್ತಕದ ಕೊನೆಯ ಪುಟದಲ್ಲಿ ನೀಡಲಾಗಿದೆ.
14. ಕೋವಿಡ್ -19 ಸಾಂಕ್ರಾಮಿಕ ರೋಗ ಹರಡುವಿಕೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಬಾರಿ "ಸಿಹಿ ವಿತರಣೆ"ಯನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಷೇರುದಾರರು ಭೌತಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ.

ನಿರ್ದೇಶಕರ ವರದಿ

ಸನ್ಮಾನ್ಯ ಸದಸ್ಯರುಗಳಿಗೆ,

ಕಂಪನಿಯ ಆಡಳಿತ ಮಂಡಳಿ ಪರವಾಗಿ 31ನೇ ಮಾರ್ಚ್, 2020ನೇ ವರ್ಷಕ್ಕೆ ಕೊನೆಗೊಂಡ ಅವಧಿಗೆ ಕಂಪನಿಯ ವ್ಯವಹಾರ ನಿರ್ವಹಣೆಗಳ ವರದಿಯನ್ನು ಪರಿಶೋಧಿತ ಲೇಣಿದೇಣಿ ಪಟ್ಟಿ ಮತ್ತು ಲಾಭ ನಷ್ಟದ ವಿವರಣಾ ಪಟ್ಟಿಯೊಂದಿಗೆ ತಮ್ಮ ಮುಂದೆ ಮಂಡಿಸಲು ಹರ್ಷಿಸುತ್ತೇವೆ.

1. ಕಂಪನಿಯ ವಿವರಗಳು :

ಕಂಪನಿಯು ಪೇಂಟಿ ಮತ್ತು ಅಳಿಸಲಾಗದ ಶಾಯಿಯನ್ನು ಉತ್ಪಾದಿಸಿ ಮಾರಾಟ ಮಾಡುತ್ತಿದೆ. ಕಂಪನಿಯ ನಿರಂತರ ಅಭಿವೃದ್ಧಿ ಮತ್ತು ಲಾಭದಾಯಕತ್ವವನ್ನು ಮುಂದುವರಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಯಾವುದೇ ಹೊಸ ವಹಿವಾಟನ್ನು ಆರಂಭಿಸಿರುವುದಿಲ್ಲ.

2. ನಿರ್ವಹಣೆಯ ಫಲಿತಾಂಶಗಳು :

(ರೂ. ಲಕ್ಷಗಳಲ್ಲಿ)

ವಿವರಗಳು	2019-20	2018-19
* ಮಾರಾಟ	2152.37	6122.27
* ಇತರೇ ಆದಾಯ	367.96	425.33
* ಒಟ್ಟು ವೆಚ್ಚಗಳು	2050.41	4639.12
* ಲಾಭ - ತೆರಿಗೆಗೆ ಮುಂಚೆ	469.92	1889.45
* ಲಾಭ - ತೆರಿಗೆಯ ನಂತರ	337.36	1337.94

ಕಂಪನಿಯು 275.26 ಮೆಟ್ರಿಕ್ ಟನ್‌ಗಳ (ಹಿಂದಿನ ವರ್ಷ - 383.88 ಮೆಟ್ರಿಕ್ ಟನ್) ಬಣ್ಣ ಹಾಗೂ ಇತರೇ ಉತ್ಪನ್ನಗಳನ್ನು ಉತ್ಪಾದಿಸಿರುತ್ತದೆ.

3. ಲಾಭಾಂಶ :

ಕಂಪನಿಯ ಕಾರ್ಯಸಾಧನೆಯ ಆಧಾರದ ಮೇಲೆ, ನಿಮ್ಮ ನಿರ್ದೇಶಕರುಗಳು 2019-20ನೇ ವರ್ಷಕ್ಕೆ ಶೇ. 25% ರಷ್ಟು ಡಿವಿಡೆಂಡನ್ನು ನೀಡಲು (ರೂ.2.50 ಪ್ರತಿ 10 ರೂ. ಸಮಾನಾಂಶ ಷೇರಿಗೆ) ಸದಸ್ಯರ ಅನುಮೋದನೆಗೆ ಶಿಫಾರಸ್ಸು ಮಾಡಲು ಹರ್ಷಿಸುತ್ತಾರೆ. ಡಿವಿಡೆಂಡ್‌ಗೆ ಸದಸ್ಯರಿಂದ ಒಪ್ಪಿಗೆ ದೊರೆತಲ್ಲಿ ಡಿವಿಡೆಂಡ್ ತೆರಿಗೆ ಸೇರಿ ರೂ.31,18,918.00 ಲಕ್ಷಗಳ ನಗದು ಹೊರಹರಿವು ಒಳಗೊಳ್ಳುತ್ತದೆ. ಅನುಮೋದಿತ ಡಿವಿಡೆಂಡನ್ನು ಅನ್ವಯಿಸುವ ನಿಯಮಗಳ ರೀತ್ಯ ಪಾವತಿ ಮಾಡಲಾಗುವುದು.

ಸದಸ್ಯರುಗಳ ದಾಖಲಾತಿ ಪುಸ್ತಕ ಹಾಗೂ ಷೇರು ವರ್ಗಾವಣೆ ದಾಖಲಾತಿ ಪುಸ್ತಕಗಳು ದಿನಾಂಕ 16-09-2020 ರಿಂದ 25-09-2020 ವರೆಗಿನ ಅವಧಿಯಲ್ಲಿ (ಎರಡೂ ದಿನಗಳು ಸೇರಿ) ಮುಚ್ಚಲ್ಪಟ್ಟಿರುತ್ತವೆ. ನಮ್ಮ ವಾರ್ಷಿಕ ಸಾಮಾನ್ಯ ಸಭೆಯನ್ನು ದಿನಾಂಕ 25-09-2020 ರಂದು ನಡೆಸಲು ನಿಗದಿಪಡಿಸಲಾಗಿದೆ.

4. ಯಾವುದಾದರೂ ನಿಧಿಗಳಿಗೆ ವರ್ಗಾಯಿಸಬಹುದಾದ ಮೊತ್ತದ ಪ್ರಸ್ತಾವನೆಗಳು :

ಕಂಪನಿಯು ಪ್ರಸಕ್ತ ಸಾಲಿನಲ್ಲಿ ರೂ. 33,73,625-00 ಗಳನ್ನು ಸಾಮಾನ್ಯ ನಿಧಿಗೆ ವರ್ಗಾಯಿಸುವ ಪ್ರಸ್ತಾವನೆ ಹೊಂದಿರುತ್ತದೆ.

5. ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಮತ್ತು ಈ ವರದಿ ಸಲ್ಲಿಸುವ ಅವಧಿಯೊಳಗೆ ಹಣಕಾಸು ಸ್ಥಿತಿಗತಿಯಲ್ಲಿ ಆಗಿರಬಹುದಾದ ಬದಲಾವಣೆಗಳು ಮತ್ತು ಬಾಧ್ಯತೆಗಳ ಬಗ್ಗೆ :

ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಮತ್ತು ಈ ವರದಿ ಸಲ್ಲಿಸುವ ಅವಧಿಯೊಳಗೆ ಹಣಕಾಸು ಸ್ಥಿತಿಗತಿಯಲ್ಲಿ ಆಗಿರಬಹುದಾದ ಬದಲಾವಣೆಗಳು ಮತ್ತು ಬಾಧ್ಯತೆಗಳು ಇರುವುದಿಲ್ಲ.

6. ನಿರ್ದೇಶಕರ ಮಂಡಳಿ :

ಕಂಪನಿಯು ನಿರ್ದೇಶಕರ ಮಂಡಳಿಯಿಂದ ನಿರ್ವಹಿಸಲ್ಪಡುತ್ತಿದೆ. ಮಾನ್ಯ ಶ್ರೀ ಗೌರವ ಗುಪ್ತ, ಭಾ.ಆ.ಸೇ., ರವರು ಅಧ್ಯಕ್ಷರಾಗಿದ್ದು ಮತ್ತು ಡಾ. ಚಂದ್ರಶೇಖರ ದೊಡ್ಡಮನಿ ರವರು ವ್ಯವಸ್ಥಾಪಕ ನಿರ್ದೇಶಕರಾಗಿರುತ್ತಾರೆ. ಉಳಿದ ನಿರ್ದೇಶಕರುಗಳು ಕರ್ನಾಟಕ ಸರ್ಕಾರದಿಂದ ನೇಮಿಸಲ್ಪಟ್ಟವರಾಗಿದ್ದು, ಸ್ವತಂತ್ರ ನಿರ್ದೇಶಕರಂತೆ ಕಾರ್ಯ ನಿರ್ವಹಿಸುತ್ತಾರೆ.

- 7 ಮಂಡಳಿ ಸಭೆಗಳು : 31ನೇ ಮಾರ್ಚ್, 2020 ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ನಾಲ್ಕು ಮಂಡಳಿ ಸಭೆಗಳನ್ನು ನಡೆಸಲಾಗಿರುತ್ತದೆ. ಈ ಸಭೆಗಳನ್ನು ದಿನಾಂಕ 11.07.2019, 09.09.2019, 14.01.2020, 17.03.2020 ರಂದು ನಡೆಸಲಾಗಿರುತ್ತದೆ. ಎರಡು ಸಭೆಗಳ ನಡುವಿನ ಅಂತರ ಶಾಸನಬದ್ಧ ನಿಯಮಾವಳಿಗಳ ಮಿತಿಯ ಅನುಸಾರ ಇರುತ್ತದೆ.

ಕಂಪನಿಯ 73ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ದಿನಾಂಕ : 30-09-2019ರಂದು ಕಂಪನಿಯ ನೋಂದಾಯಿತ ಕಚೇರಿಯಲ್ಲಿ ಜರುಗಿಸಲಾಗಿದೆ.

ಆಡಿಟ್ ಕಮಿಟಿ, ನಾಮಿನೇಷನ್ & ರೆಮೂನರೇಷನ್ ಕಮಿಟಿ & ಸ್ಟೇಕ್ ಹೋಲ್ಡರ್ಸ್ ರಿಲೇಷನ್‌ಷಿಪ್ ಕಮಿಟಿ ರಚನೆ ನಮ್ಮ ಕಂಪನಿಗೆ ಅನ್ವಯಿಸುವುದಿಲ್ಲ.

8. ಆಡಳಿತ ಮಂಡಳಿಯ ವಾರ್ಷಿಕ ಔಪಚಾರಿಕ ಮೌಲ್ಯಮಾಪನದ ಬಗ್ಗೆ :

ನಮ್ಮ ಕಂಪನಿಯು ಕರ್ನಾಟಕ ಸರ್ಕಾರಿ ಸ್ವಾಮ್ಯದ ಕಂಪನಿಯಾಗಿದ್ದು, ನಿರ್ದೇಶಕರುಗಳನ್ನು ಸರ್ಕಾರವೇ ನೇಮಕ ಮಾಡುವುದರಿಂದ ಅವರ ಮೌಲ್ಯಮಾಪನವನ್ನು ಸರ್ಕಾರವು ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ ಮೌಲ್ಯಮಾಪನ ನಡೆಯುತ್ತದೆ. ಕಾರ್ಪೊರೇಟ್ ಅಫೇರ್ಸ್ ಮಂತ್ರಾಲಯ, ಭಾರತ ಸರ್ಕಾರ, ಇದರ ಅಧಿಸೂಚನೆ ದಿನಾಂಕ 05-06-2015ರ ರೀತ್ಯಾ ಸರ್ಕಾರಿ ಕಂಪನಿಗಳ ನಿರ್ದೇಶಕರ ವಾರ್ಷಿಕ ಮೌಲ್ಯಮಾಪನ ಪ್ರಕ್ರಿಯೆಯಿಂದ ವಿನಾಯಿತಿ ಇರುತ್ತದೆ.

9. ನಿರ್ದೇಶಕರ ಜವಾಬ್ದಾರಿ ಬಗ್ಗೆ ಹೇಳಿಕೆ :

ಕಂಪನಿಗಳ ಕಾಯ್ದೆ, 2013 ರ ಪರಿಚ್ಛೇದ 134 (5) ಪ್ರಕಾರ ನಿಮ್ಮ ನಿರ್ದೇಶಕರು ದೃಢೀಕರಿಸುವುದೇನೆಂದರೆ,

- 2019-20ನೇ ಸಾಲಿನ ವಾರ್ಷಿಕ ಲೆಕ್ಕಗಳನ್ನು ಸಮರ್ಪಿಸುವಾಗ ಅನ್ವಯವಾಗುವ ಲೆಕ್ಕಪತ್ರ ತಯಾರಿಕಾ ಮಾನದಂಡಗಳನ್ನು ಅನುಸರಿಸಲಾಗಿದೆ.
- ಮಾರ್ಚ್ 31, 2020 ರಂದು ಇದ್ದಂತೆ ಕಂಪನಿಯ ಸಮಗ್ರ ವ್ಯವಹಾರದ ಸ್ಥಿತಿಯ ಬಗ್ಗೆ ಹಾಗೂ ಏಪ್ರಿಲ್ 1, 2019 ರಿಂದ ಮಾರ್ಚ್ 31, 2020 ರ ವರೆಗಿನ ಅವಧಿಯಲ್ಲಿನ ಕಂಪನಿಯ ಲಾಭ ಮತ್ತು ನಷ್ಟದ

ಖಾತೆಯ ನೈಜ ಹಾಗೂ ನ್ಯಾಯೋಚಿತವಾದ ಚಿತ್ರಣ ನೀಡಲು ಅನುವಾಗುವ ರೀತಿಯಲ್ಲಿ ಸೂಕ್ತ ಲೆಕ್ಕ ಪತ್ರ ನೀತಿಗಳನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ಸತತವಾಗಿ ಅನುಸರಿಸುತ್ತಾ ಬಂದಿದ್ದು ವಿವೇಚನಾಯುಕ್ತ ಹಾಗೂ ವಿವೇಕಪೂರ್ಣ ತೀರ್ಮಾನ ಮತ್ತು ಅಂದಾಜುಗಳನ್ನು ಮಾಡಲಾಗಿದೆ.

- iii. ಕಂಪನಿಯ ಆಸ್ತಿಗಳ ರಕ್ಷಣೆಗೆ ಮತ್ತು ಮೋಸ ಮತ್ತು ವಂಚನೆಯನ್ನು ತಡೆಗಟ್ಟಲು ಮತ್ತು ಪತ್ತೆ ಹಚ್ಚಲು ಕಂಪನಿಗಳ ಅಧಿನಿಯಮ, 2013 ರ ಉಪಬಂಧಗಳಿಗನುಗುಣವಾಗಿ ಸೂಕ್ತ ಲೆಕ್ಕಪತ್ರಗಳ ದಾಖಲೆಗಳನ್ನು ಇಟ್ಟುಕೊಂಡಿದ್ದು ಸಾಕಷ್ಟು ಸಮರ್ಪಕವಾದ ಎಚ್ಚರಿಕೆಯನ್ನು ವಹಿಸಲಾಗಿದೆ.
- iv. ವಾರ್ಷಿಕ ಲೆಕ್ಕಪತ್ರಗಳನ್ನು ಮುಂದುವರಿಯುತ್ತಿರುವ ಸಂಸ್ಥೆಯೆಂಬ ಆಧಾರದ ಮೇಲೆ ತಯಾರಿಸಲಾಗಿದೆ.
- v. ನಿರ್ದೇಶಕರ ಮಂಡಳಿ ಕಂಪನಿಯ ಆಂತರಿಕ ಹಣಕಾಸು ನಿರ್ವಹಣೆ ಬಗ್ಗೆ ಮತ್ತು ಅದರ ನಿರ್ವಹಣೆ ಸುಗಮವಾಗಿ ಆಗಿರುವುದರ ಬಗ್ಗೆ ಗಮನ ಹರಿಸಿರುತ್ತಾರೆ.
- vi. ನಿರ್ದೇಶಕ ಮಂಡಳಿ ಎಲ್ಲಾ ಕಾನೂನು ಕ್ರಮಗಳು ಪರಿಪಾಲನೆ ಆಗಿರುವ ಸಂಬಂಧ ವ್ಯವಸ್ಥಿತ ಕ್ರಮವನ್ನು ಕೈಗೊಂಡಿರುತ್ತಾರೆ.

10. ಷೇರು ಬಂಡವಾಳ :

ಕಂಪನಿಯ ಅಧಿಕೃತ ಬಂಡವಾಳ ರೂ. 1,50,00,000 ಇದ್ದು ನೀಡಲ್ಪಟ್ಟ ಮತ್ತು ಪಾವತಿಸಲ್ಪಟ್ಟ ಷೇರು ಬಂಡವಾಳ ರೂ. 1,03,65,500 ಆಗಿರುತ್ತದೆ. 2018-19ನೇ ಸಾಲಿನಲ್ಲಿ ಕಂಪನಿಯು ಸರ್ಕಾರದಿಂದ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಮತ್ತು ಉತ್ಪಾದನಾ ಘಟಕದ ಆಧುನೀಕರಣಕ್ಕಾಗಿ ಧನ ಸಹಾಯ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಪ್ರತಿಯಾಗಿ ಸರ್ಕಾರವು ರೂ. 5 ಕೋಟಿಯನ್ನು ಈಕ್ವಿಟಿ ರೂಪದಲ್ಲಿ ನೀಡಿರುತ್ತದೆ. ಆದರೆ ಸರ್ಕಾರವು ಸದರಿ ಹಣವನ್ನು ಧನಸಹಾಯ ಅಥವಾ ಸಾಲವೆಂದು ಪರಿಗಣಿಸಲು ನಿರಾಕರಿಸಿರುವುದರಿಂದ ಸರ್ಕಾರ ಅನುಮೋದನೆ ನೀಡಿದ ನಂತರ 2019-20ರ ಸಾಲಿನಲ್ಲಿ ಸದರಿ ರೂ. 5.00 ಕೋಟಿ ಈಕ್ವಿಟಿಯನ್ನು ಬಡ್ಡಿ ಸೇರಿಸಿ ಸರ್ಕಾರಕ್ಕೆ ಹಿಂತಿರುಗಿಸಲಾಗಿದೆ.

ಪ್ರಸ್ತುತ ಸಾಲಿನಲ್ಲಿ Rule 4 (4), 8(13), 12(9) of Companies (Share Capital and Debentures) Rules, 2014, ಅಡಿಯಲ್ಲಿ ನೀಡಬೇಕಾದ ಪ್ರಕಟಣೆಯು ನಮ್ಮ ಕಂಪನಿಗೆ ಅನ್ವಯಿಸುವುದಿಲ್ಲ. ಮುಂದುವರೆದು ಈ ಸಾಲಿನಲ್ಲಿ ಯಾವುದೇ ಬೋನಸ್ ಷೇರುಗಳನ್ನು ನೀಡಿರುವುದಿಲ್ಲ ಮತ್ತು ಯಾವುದೇ ಷೇರುಗಳನ್ನು Buy back ಮಾಡಿರುವುದಿಲ್ಲ.

11. ಶಕ್ತಿ ಸಂರಕ್ಷಣೆ, ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನ ವಿಲೀನ, ವಿದೇಶಿ ವಿನಿಮಯ ಗಳಿಕೆ ಹಾಗೂ ವೆಚ್ಚ: ಕಂಪನಿಗಳ ಕಾಯ್ದೆ 2013 ರ ಪರಿಚ್ಛೇದ 134(3)(m) ರೊಂದಿಗೆ ಓದಲ್ಪಡುವ ಕಂಪನಿಗಳ ನಿಯಮಗಳು, 2014 ರಲ್ಲಿ ನಿಗದಿಪಡಿಸಲಾದ ವಿವರಗಳನ್ನು ಕೆಳಗಿನಂತೆ ತೋರಿಸಲಾಗಿದೆ.

(ಅ) **ಶಕ್ತಿ ಸಂರಕ್ಷಣೆ :** ಕಂಪನಿಯ ಕಾರ್ಯನಿರ್ವಹಣೆಗಳು ಕಡಿಮೆ ಶಕ್ತಿ ಬಳಕೆಯನ್ನು ಒಳಗೊಂಡಿರುತ್ತವೆ. ಮುಂದುವರೆದು, ಕಂಪನಿಯು ನಮೂನೆ-ಎ ರಲ್ಲಿ ಒದಗಿಸಬೇಕಾದಂಥ ಉದ್ದಿಮೆಗಳ ಪಟ್ಟಿಯಲ್ಲಿ ಸೇರಿಲ್ಲವಾದ್ದರಿಂದ ಬಹಿರಂಗಪಡಿಸುವ ಅಗತ್ಯತೆಗಳು ಕಂಪನಿಗೆ ಅನ್ವಯಿಸುವುದಿಲ್ಲ. ಆದಾಗ್ಯೂ ಶಕ್ತಿ ಸಂರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದುವರೆದು ಕಂಪನಿಯು ಹಾಲಿ ಇರುವ ಟ್ಯೂಬ್‌ಲೈಟ್‌ಗಳ ಜಾಗದಲ್ಲಿ ಸಿಎಫ್‌ಎಲ್, ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಲಾಗಿದೆ.

(ಆ) ತಂತ್ರಜ್ಞಾನ ವಿಲೀನ, ಅಳವಡಿಕೆ ಮತ್ತು ಬದಲಾವಣೆ :

ಪ್ರಸ್ತುತ ವರ್ಷದಲ್ಲಿ ಕಂಪನಿಯು ಯಾವುದೇ ತಂತ್ರಜ್ಞಾನವನ್ನು ಆಮದು ಮಾಡಿಕೊಂಡಿರುವುದಿಲ್ಲ ಹಾಗೂ ಉತ್ಪಾದಕತೆ ಮತ್ತು ಉತ್ಪಾದಿಸುವ ಉತ್ಪನ್ನಗಳ ಗುಣಮಟ್ಟ ಸುಧಾರಣೆಗೆ ಇಲ್ಲಿಯೇ ಲಭ್ಯವಿರುವ ತಂತ್ರಜ್ಞಾನಗಳ ಉಪಯೋಗವನ್ನು ಮುಂದುವರೆಸಿರುತ್ತದೆ.

(ಇ) ಸಂಶೋಧನೆ ಮತ್ತು ಅಭಿವೃದ್ಧಿ:

ಪ್ರಸ್ತುತ ವರ್ಷದಲ್ಲಿ ಕಂಪನಿಯು ರೂ. 8,50,000/-ಗಳನ್ನು ನ್ಯಾಷನಲ್ ಇನ್‌ಟೆಕ್ಯೂಟ್ ಆಫ್ ಡಿಸೈನ್ (ಎನ್ ಐಡಿ) (ಭಾರತ ಸರ್ಕಾರದ ಅಧೀನ ಸಂಸ್ಥೆ), ಅಹ್ಮದಾಬಾದ್, ಇವರಿಗೆ ಅಳಿಸಲಾಗದ ಶಾಯಿ ಬಾಟಲುಗಳ ವಿನ್ಯಾಸ ಅಭಿವೃದ್ಧಿ ಹಾಗೂ ಬಳಕೆ ಮತ್ತು ಹೆಚ್ಚುವಿಕೆ ವಿಧಾನಗಳ ಬಗ್ಗೆ ಸಂಶೋಧನೆ, ಅಭಿವೃದ್ಧಿಗಾಗಿ ಪಾವತಿಸಲಾಗಿರುತ್ತದೆ.

(ಈ) ವಿದೇಶಿ ವಿನಿಮಯಗಳಿಗೆ ಹಾಗೂ ವೆಚ್ಚ :

ವಿದೇಶಿ ವಿನಿಮಯ ಆದಾಯ ಹಾಗೂ ಬಂಡವಾಳ ವೆಚ್ಚ ಹಾಗೂ ರಾಜಸ್ವ ವ್ಯಯಗಳ ವಿವರ ಈ ಕೆಳಕಂಡಂತೆ ಇರುತ್ತದೆ.

ಎ) ರಫ್ತು ವಹಿವಾಟಿನಿಂದ ಗಳಿಸಿದ ವಿದೇಶಿ ವಿನಿಮಯ :	ರೂ.2,17,18,739.00
	(ಹಿಂದಿನ ವರ್ಷ ರೂ.15,73,44,009.00)
ಬಿ) ಇತರೆ ಮೂಲಗಳಿಂದ ಗಳಿಸಿದ ವಿದೇಶಿ ವಿನಿಮಯ :	ರೂ. ಇಲ್ಲ
	(ಹಿಂದಿನ ವರ್ಷ ಇಲ್ಲ)
ಸಿ) ನಿವ್ವಳ ವಿದೇಶಿ ವಿನಿಮಯದ ಆದಾಯ :	ರೂ.2,17,18,739.00
	(ಹಿಂದಿನ ವರ್ಷ ರೂ.15,73,44,009.00)

12. ಒಪ್ಪಂದದ ವಿವರಗಳು :

ಪ್ರಸ್ತುತ ಸಾಲಿನಲ್ಲಿ ಕಂಪನಿಯು 'Form AOC-2' ನಲ್ಲಿ ಬಹಿರಂಗಗೊಳಿಸುವಂಥ ಯಾವುದೇ ಒಪ್ಪಂದಗಳನ್ನು ಮಾಡಿಕೊಂಡಿರುವುದಿಲ್ಲ. ಕಾರ್ಪೊರೇಟ್ ಅಫೇರ್ಸ್ ಮಂತ್ರಾಲಯ, ಭಾರತ ಸರ್ಕಾರ, ಇದರ ಅಧಿಸೂಚನೆ ದಿನಾಂಕ 05-06-2017ರ ಪ್ರಕಾರ 2013ರ ಕಂಪನಿಗಳ ಕಾಯಿದೆ ಕಾಲಂ 188(1) ನಿಯಮಗಳು ಹೇಳುವಂತೆ ಎರಡು ಸರ್ಕಾರಿ ಕಂಪನಿಗಳ ನಡುವೆ ಜರುಗಬಹುದಾದ ವ್ಯವಹಾರಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.

13. ಸಾಲ, ಖಾತರಿ ಮತ್ತು ಹೂಡಿಕೆಗಳ ವಿವರಗಳು :

ಕಂಪನಿಗಳ ಕಾಯಿದೆ 2013 ಕಾಲಂ 186ರ ಪ್ರಕಾರ ಕಂಪನಿಯು ಯಾವುದೇ ಸಾಲ ಅಥವಾ ಖಾತರಿ ನೀಡಿರುವುದಿಲ್ಲ ಮತ್ತು ಯಾವುದೇ ಹೂಡಿಕೆ ಮಾಡಿರುವುದಿಲ್ಲ.

14. ಅಪಾಯ ಎದುರಿಸುವ ನಿರ್ವಹಣಾ ನೀತಿ :

ಕಂಪನಿಯು ತನ್ನ ದಿನವಹಿ ವಹಿವಾಟಿನಲ್ಲಿ ಎದುರಿಸಬಹುದಾದ ಅಪಾಯಗಳ ಬಗ್ಗೆ ವ್ಯವಸ್ಥಾಪಕರುಗಳ ತಂಡ ನಿಗಾ ವಹಿಸಿರುತ್ತದೆ. ಆಡಳಿತ ಮಂಡಳಿಯ ಅಭಿಪ್ರಾಯದ ಪ್ರಕಾರ ಕಂಪನಿಯ ವಹಿವಾಟಿಗೆ ತೊಡಕಾಗಬಹುದಾದ ಅಂತಹ ಅಪಾಯಗಳು ಇರುವುದಿಲ್ಲವೆಂದು ತಿಳಿದುಬಂದಿದೆ.

15. ಪ್ರಾಧಿಕಾರಗಳು ಅಥವಾ ನ್ಯಾಯಾಲಯಗಳು ನೀಡಿರುವ ಮಹತ್ವದ ಆದೇಶಗಳ ಬಗ್ಗೆ :

ಕಂಪನಿಯ ಅಸ್ತಿತ್ವಕ್ಕೆ ಅಥವಾ ವಹಿವಾಟಿಗೆ ದಕ್ಕಿಯಾಗುವಂತಹ ಯಾವುದೇ ಮಹತ್ವದ ಆದೇಶಗಳು ನ್ಯಾಯಾಲಯ ಅಥವಾ ಯಾವುದೇ ಶಾಸನ ಬದ್ಧ ಪ್ರಾಧಿಕಾರಗಳಿಂದ ಬಂದಿರುವುದಿಲ್ಲ.

16. ಕಂಪನಿಯ ಸಹಭಾಗಿತ್ವದಲ್ಲಿ ನಿರ್ವಹಿಸಿರುವ ಅಂಗಸಂಸ್ಥೆ ಅಥವಾ ಸಹವರ್ತಿತ ಕಂಪನಿಗಳು :

ಪ್ರಸ್ತುತ ಸಾಲಿನಲ್ಲಿ ಕಂಪನಿಯು ಯಾವುದೇ ಅಂಗಸಂಸ್ಥೆಗಳು ಅಥವಾ ಸಹಭಾಗಿತ್ವದ ಅಥವಾ ಸಹವರ್ತಿತ ಕಂಪನಿಗಳನ್ನು ಹೊಂದಿರುವುದಿಲ್ಲ.

17. ಕಂಪನಿಯ ಸಾಮಾಜಿಕ ಹೊಣೆಗಾರಿಕೆ ನೀತಿ :

ಅ) ಸಾಮಾಜಿಕ ಹೊಣೆಗಾರಿಕೆ ನೀತಿಯ ಸ್ಥೂಲ ಚಿತ್ರಣ : ಕಂಪನಿಯು ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದಡಿಯಲ್ಲಿ ಈ ಕೆಳಕಂಡ ಅಂಶಗಳನ್ನು ಪಾಲಿಸಲು ಬದ್ಧವಾಗಿರುತ್ತದೆ.

ಪರಿಸರ ಸಂರಕ್ಷಣೆ, ನೈಸರ್ಗಿಕವಾಗಿ ಲಭ್ಯವಾಗುವ ಎಲ್ಲಾ ಸಂಪನ್ಮೂಲಗಳ ಬಳಕೆ, ಶಿಕ್ಷಣದ ಅಭಿವೃದ್ಧಿ, ಕೌಶಲ್ಯ ಅಭಿವೃದ್ಧಿ, ಉತ್ತಮ ಆರೋಗ್ಯಕ್ಕಾಗಿ ಅನುಸರಿಸಬೇಕಾದ ಮುನ್ನೆಚ್ಚರಿಕೆ, ಶುಚಿತ್ವ ಕಾಪಾಡಲು ಮತ್ತು ಕುಡಿಯುವ ನೀರಿನ ಸೌಲಭ್ಯ, ನಿರ್ಗತಿಕರ ಮತ್ತು ಬಡವರ ಏಳಿಗೆಗಾಗಿ ಧನ ಸಹಾಯ, ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ, ಪರಿಶಿಷ್ಟ ಜಾತಿ ಮತ್ತು ವರ್ಗ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಶಿಕ್ಷಣ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಆಯೋಜಿಸಲು ಶ್ರಮಿಸಲಾಗುತ್ತಿದೆ. ನೈಸರ್ಗಿಕ ವಿಕೋಪ ಮತ್ತು ಪರಿಹಾರ ನಿಧಿಗೆ ಕೊಡುಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೇಲಿನ ಕಾರ್ಯಕ್ರಮಗಳಿಗೆ ರಚಿಸುವ ಶಾಸನಬದ್ಧ ಅಂಗಸಂಸ್ಥೆಗಳು ಮತ್ತು ಪ್ರಾಧಿಕಾರಗಳಿಗೆ ನೀಡುವ ಪರಿಹಾರ ಧನಗಳು ಸೇರುತ್ತವೆ.

ಆ) ಮೇಲಿನ ಸಾಮಾಜಿಕ ಹೊಣೆಗಾರಿಕೆ ನಿರ್ವಹಣೆಗಾಗಿ ಕಂಪನಿಯು ತನ್ನದೇ ಆದ ನೀತಿಯನ್ನು ಹೊಂದಿರುತ್ತದೆ. ಸದರಿ ನೀತಿಯು ಆಡಳಿತ ಮಂಡಳಿಯಿಂದ ಅನುಮೋದನೆಗೊಂಡಿರುತ್ತದೆ. ಕಂಪನಿಗಳ ಕಾಯಿದೆ 2013ರ ಪ್ರಕಾರ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದ ಅಡಿಯಲ್ಲಿ ನೀಡಲಾಗಿರುವ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆ.

ಇ) ಕಂಪನಿಯು ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದ ಸಮರ್ಪಕ ನಿರ್ವಹಣೆಗೆ CSR ಸಮಿತಿಯನ್ನು 31-03-2020ರ ಅಂತ್ಯಕ್ಕೆ ಈ ಕೆಳಕಂಡಂತೆ ರಚಿಸಿರುತ್ತದೆ.

ಕ್ರ.ಸಂ.	CSR ಸಮಿತಿ ಸದಸ್ಯರುಗಳು	ಪದನಾಮ
1	ಶ್ರೀಮತಿ ಎನ್.ಆರ್. ಜಗನ್ಮತ	ಅಧ್ಯಕ್ಷರು
2	ಡಾ. ಚಂದ್ರಶೇಖರ ದೊಡ್ಡಮನಿ	ಸದಸ್ಯರು

(ಈ) ಈ ಕೆಳದ ಮೂರು ವರ್ಷಗಳ ಸರಾಸರಿ ನಿವ್ವಳ ಲಾಭ

ಕಂಪನಿಗಳ ಕಾಯಿದೆ 2013ರ ಪ್ರಕಾರ CSR ಕಾರ್ಯಕ್ರಮದಡಿಯಲ್ಲಿ ಕೆಳದ ಮೂರು ವರ್ಷಗಳ ಸರಾಸರಿ

ನಿವ್ವಳ ಲಾಭ ರೂ. 10,28,90,866/- ಆಗಿರುತ್ತದೆ.

ವಿಷಯ	ಮೊತ್ತ (ರೂ.)
ತೆರಿಗೆ ಮುಂಚಿನ ಲಾಭ (2016-17)	6,33,96,176.00
ತೆರಿಗೆ ಮುಂಚಿನ ಲಾಭ (2017-18)	5,63,31,879.00
ತೆರಿಗೆ ಮುಂಚಿನ ಲಾಭ (2018-19)	18,89,44,542.00
ಒಟ್ಟು ರೂ.	30,86,72,597.00
ಸರಾಸರಿ ಲಾಭ (ಕಳೆದ ಮೂರು ವರ್ಷಗಳಿಂದ)	10,28,90,866.00
CSR ಬಜೆಟ್ (2019-20)	20,57,817.00

ಉ) 2019-20ನೇ ಸಾಲಿನಲ್ಲಿ ವಿನಿಯೋಗಿಸಲಾದ ಸಿಎಸ್‌ಆರ್ ನಿಧಿಯ ವಿವರಗಳನ್ನು ಇದೇ ವರದಿಯ ಪುಟ ಸಂಖ್ಯೆ (33) ರಲ್ಲಿ ನೀಡಲಾಗಿದೆ. 2019-20ನೇ ಸಾಲಿನಲ್ಲಿ ಸೂಕ್ತ ಸಿಎಸ್‌ಆರ್ ಪ್ರಸ್ತಾವನೆಗಳು ಸಿಗದಿದ್ದ ಕಾರಣದಿಂದ ರೂ. 14,62,128/- ಗಳಷ್ಟು ಮೊತ್ತ ಸಿಎಸ್‌ಆರ್ ಯೋಜನೆಯಡಿ ಉಳಿದಿರುತ್ತದೆ.

18. ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಉದ್ಯೋಗಿಗಳ ಸುರಕ್ಷತೆಗಾಗಿ **Sexual Harrassment of Women at work place (prevention, prohibition and Redressal) Act , 2013**, ರಡಿಯಲ್ಲಿ 'ಆಂತರಿಕ ದೂರು ಸಮಿತಿ'ಯನ್ನು ರಚಿಸಲಾಗಿರುತ್ತದೆ. 2018-19ನೇ ಸಾಲಿನಲ್ಲಿ ಯಾವುದೇ ದೂರುಗಳು ಸ್ವೀಕೃತವಾಗಿರುವುದಿಲ್ಲ.

19. ಮಾನವ ಸಂಪನ್ಮೂಲ ಮತ್ತು ಕೈಗಾರಿಕಾ ಬಾಂಧವ್ಯ :

2019-20ನೇ ಸಾಲಿನಲ್ಲಿ ಕಂಪನಿಯ ಆಡಳಿತ ವರ್ಗ ಮತ್ತು ನೌಕರರ ನಡುವೆ ಸೌಹಾರ್ದಯುತ ಬಾಂಧವ್ಯವನ್ನು ಹೊಂದಲಾಗಿರುತ್ತದೆ.

20. ವಾರ್ಷಿಕ ಪ್ರಮಾಣ ಪತ್ರ :

2013ರ ಕಂಪನಿ ಕಾಯಿದೆ, ಕಾಲಂ 134 (3) (ಎ) ಪ್ರಕಾರ ಸಲ್ಲಿಸಬೇಕಾದ ವಾರ್ಷಿಕ ಪ್ರಮಾಣ ಪತ್ರವನ್ನು ಈ ವರದಿಗೆ ಅನುಬಂಧಿಸಿ ನೀಡಲಾಗಿದೆ. (MGT-9) (ಅನುಬಂಧ - ಎ).

21. ಕಂಪನಿಯ ಷೇರುಗಳ ಡಿಲಿವರಿಂಗ್ ಬಗ್ಗೆ :

ಎಲ್ಲಾ ಷೇರು ವರ್ಗಾವಣೆ ಮತ್ತು ದಾಖಲಾತಿ ಪುಸ್ತಕಗಳ ನಿರ್ವಹಣೆಯನ್ನು ಕಂಪನಿಯ ನೊಂದಾಯಿತ ಕಚೇರಿಯಲ್ಲಿ ನಿರ್ವಹಿಸಲಾಗುತ್ತಿದೆ.

ಶ್ರೀ ಸಿ. ಹರಕುಮಾರ್, ಇವರನ್ನು ಪ್ರಭಾರ ಕಂಪನಿ ಕಾರ್ಯದರ್ಶಿ ಎಂದು ನಿಯುಕ್ತಿಗೊಳಿಸಲಾಗಿದ್ದು ಇವರು ಕಂಪನಿಯ ಪಾಲನಾ ಅಧಿಕಾರಿಯಾಗಿರುತ್ತಾರೆ.

86,155 ಈಕ್ವಿಟಿ ಷೇರುಗಳು ಬೆಂಗಳೂರು ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಲಿಸ್ಟಿಂಗ್ ಆಗಿದ್ದು, ಹಾಲಿ ಬೆಂಗಳೂರು ಸ್ಟಾಕ್ ಎಕ್ಸ್‌ಚೇಂಜ್ ಸ್ವಯಂಪ್ರೇರಿತವಾಗಿ ಮುಚ್ಚಿರುವುದರಿಂದ ಅಲ್ಲಿ ಲಿಸ್ಟಿಂಗ್ ಆಗಿದ್ದ 86,155 ಈಕ್ವಿಟಿ ಷೇರುಗಳನ್ನು

ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ ಡಿಸೆಮಿನೇಷನ್ ಬೋರ್ಡ್‌ನಲ್ಲಿ ಇರಿಸಲಾಗಿದೆ. ಕಂಪನಿಗಳ ಕಾಯಿದೆ 2013ರ ಪ್ರಕಾರ ಮತ್ತು ಸಂಬಂಧಿಸಿದ ನಿಯಮಗಳ ಪ್ರಕಾರ ಕಂಪನಿಯು ಲಿಸ್ಟಿಂಗ್ ಮಾನ್ಯತೆಯನ್ನು ಕಳೆದುಕೊಂಡಿರುತ್ತದೆ. ಸದ್ಯಕ್ಕೆ ಕಂಪನಿಯು ಬೇರೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಸದರಿ ಷೇರುಗಳನ್ನು ಲಿಸ್ಟಿಂಗ್ ಮಾಡಿಸಲು ಇಚ್ಛಿಸಿಲ್ಲವಾದ್ದರಿಂದ ಮಂಡಳಿಯು ಈಗಾಗಲೇ ಷೇರುದಾರರಿಗೆ Exit ಅವಕಾಶವನ್ನು ಕಲ್ಪಿಸಲಾಗಿದೆ. ಈ ಸಂಬಂಧ SEBI ನಿಯಮಾವಳಿಗಳ ಪ್ರಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

22. ಸ್ಥಿರ ಠೇವಣಿಗಳು :

ಪ್ರಸ್ತುತ ಸಾಲಿನಲ್ಲಿ ಕಂಪನಿಯು ಯಾವುದೇ ಠೇವಣಿಗಳನ್ನು ಕಂಪನಿಗಳ ಕಾಯಿದೆ 2013ರ ಅಡಿಯಲ್ಲಿ ಬರುವ Deposits ವ್ಯಾಖ್ಯಾನದ ಪ್ರಕಾರ ಸ್ವೀಕರಿಸಿರುವುದಿಲ್ಲ.

23. ಲೆಕ್ಕ ಪರಿಶೋಧಕರು :

ಅ) ಶಾಸನಬದ್ಧ ಲೆಕ್ಕಪರಿಶೋಧಕರು :

ಕಂಪನಿಗಳ ಕಾಯ್ದೆ 2013 ರ ಪರಿಚ್ಛೇದ 139ರ ಪ್ರಕಾರ ಮೆ|| ಎಲ್.ಆರ್. ಪ್ರಕಾಶ್ & ಕೋ., ಚಾರ್ಟೆಡ್ ಅಕೌಂಟೆಂಟ್ಸ್, ಮೈಸೂರು ಇವರು 2019-20ನೇ ಸಾಲಿಗೆ ಶಾಸನಬದ್ಧ ಲೆಕ್ಕ ಪರಿಶೋಧಕರಾಗಿ ನೇಮಕಗೊಂಡಿರುತ್ತಾರೆ.

ಶಾಸನಬದ್ಧ ಲೆಕ್ಕಪರಿಶೋಧಕರ ಟೀಕೆ: ಟಿಪ್ಪಣಿ/ಅಭಿಪ್ರಾಯಗಳನ್ನು ಗಮನಿಸಲಾಗಿದೆ ಹಾಗೂ ಉತ್ತರಗಳನ್ನು ಈ ವರದಿಗೆ ಲಗತ್ತಿಸಿರುವ ಅನುಬಂಧದಲ್ಲಿ ಒದಗಿಸಲಾಗಿದೆ.

ಕಂಪನಿಗಳ ಕಾಯ್ದೆ 2013ರ ಪ್ರಕಾರ ಲೆಕ್ಕ ಪರಿಶೋಧಕರಿಗೆ ನೀಡಬೇಕಾದ ಸಂಭಾವನೆಯನ್ನು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿಗದಿಪಡಿಸಬೇಕಾಗಿರುತ್ತದೆ ಹಾಗೂ ಇದಕ್ಕೆ ಸದಸ್ಯರುಗಳ ಸಮ್ಮತಿಯನ್ನು ಕೋರಲಾಗಿದೆ.

ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 143 (6)(ಬಿ)ರ ಪ್ರಕಾರ 31ನೇ ಮಾರ್ಚ್, 2020 ಕ್ಕೆ ಅಂತ್ಯಗೊಂಡ ವರ್ಷದ ಕಂಪನಿಯ ಲೆಕ್ಕಪತ್ರಗಳ ಮೇಲೆ ಭಾರತದ ನಿಯಂತ್ರಕರು ಮತ್ತು ಮಹಾಲೇಖಪಾಲರವರ ವರದಿ/ಟೀಕೆ ಟಿಪ್ಪಣಿಗಳನ್ನು ಈ ವರದಿಗೆ ಲಗತ್ತಿಸಲಾಗಿದೆ.

ಆ) ಆಂತರಿಕ ಲೆಕ್ಕಪರಿಶೋಧಕರು :

2019-20ನೇ ಸಾಲಿಗೆ ಮೆ|| ನವೀನ್‌ಕುಮಾರ್ ಡಿ.ವಿ. ಅಂಡ್ ಅಸೋಷಿಯೇಟ್ಸ್, ಚಾರ್ಟೆಡ್ ಅಕೌಂಟೆಂಟ್ಸ್, ಮೈಸೂರು ಇವರನ್ನು ಕಂಪನಿಯ ಆಂತರಿಕ ಲೆಕ್ಕಪರಿಶೋಧಕರನ್ನಾಗಿ ನೇಮಕ ಮಾಡಲಾಗಿದೆ.

ಇ) ಕಾಸ್ಟ್ ಆಡಿಟರ್ಸ್ : ಮೆ|| ಆರ್. ಪುರುಷೋತ್ತಮನ್ ರವರನ್ನು ಆರ್ಥಿಕ ವರ್ಷ 2019-20ಕ್ಕೆ ಕಾಸ್ಟ್ ಅಕೌಂಟೆಂಟರಾಗಿ ನೇಮಕ ಮಾಡಲಾಗಿದೆ.

24. ಆಡಿಟರುಗಳು ನೀಡಿರುವ ವ್ಯಾಖ್ಯಾನ / ಟಿಪ್ಪಣಿಗಳನ್ನು ಗಮನಿಸಲಾಗಿದ್ದು ಈ ಸಂಬಂಧ ನೀಡಿರುವ ವರದಿಯನ್ನು ಈ ವರದಿಗೆ ಲಗತ್ತಿಸಿದೆ (ಅನುಬಂಧ - ಬಿ).

25. ಇತರೇ ವಿಷಯಗಳು :

ಅ) ಸಾಮಾನ್ಯ ಸಭೆಗಳು : ಹಿಂದಿನ ಮೂರು ವರ್ಷಗಳಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಗಳ ಸ್ಥಳ,

Mysore Paints & Varnish Limited, Mysore

ದಿನಾಂಕ ಮತ್ತು ಸಮಯ ಹಾಗೂ ಅಲ್ಲಿ ಅಂಗೀಕಾರವಾದ ವಿಶೇಷ ನಡವಳಿಗಳ ವಿವರಗಳು ಈ ಕೆಳಗಿನಂತಿವೆ:

ವರ್ಷ	ಸ್ಥಳ	ದಿನಾಂಕ ಮತ್ತು ಸಮಯ	ಅಂಗೀಕಾರವಾದ ವಿಶೇಷ ನಡವಳಿ
2016-17	ನೊಂದಾಯಿತ ಕಚೇರಿ	26.09.2017 (ಮ.3.30 ಘಂ)	ವಿಶೇಷ ನಡವಳಿ ಅಂಗೀಕಾರವಾಗಿಲ್ಲ
2017-18	ನೊಂದಾಯಿತ ಕಚೇರಿ	28.09.2018 (ಬೆ.11.30 ಘಂ)	ವಿಶೇಷ ನಡವಳಿ ಅಂಗೀಕಾರವಾಗಿಲ್ಲ
2018-19	ನೊಂದಾಯಿತ ಕಚೇರಿ	30.09.2019 (ಬೆ.11.30 ಘಂ)	ವಿಶೇಷ ನಡವಳಿ ಅಂಗೀಕಾರವಾಗಿಲ್ಲ

ಕಂಪನಿಯು ಹಿಂದಿನ ಮೂರು ವರ್ಷಗಳಲ್ಲಿ ಯಾವುದೇ ಅಸಾಧಾರಣ ಸಾಮಾನ್ಯ ಸಭೆಗಳನ್ನು ನಡೆಸಿರುವುದಿಲ್ಲ.

ಆ) ಸಾಮಾನ್ಯ ಷೇರುದಾರರ ಮಾಹಿತಿ :

(i) 74ನೇ ವಾರ್ಷಿಕ ಸಾಮಾನ್ಯ ಸಭೆಯ ದಿನಾಂಕ, ಸಮಯ ಮತ್ತು

ಸ್ಥಳ : 25ನೇ ಸೆಪ್ಟೆಂಬರ್ 2020, ಬೆಳಿಗ್ಗೆ 11.30ಕ್ಕೆ ಕಂಪನಿಯ ನೊಂದಾಯಿತ ಕಛೇರಿಯಲ್ಲಿ

(ii) ಹಣಕಾಸು ದಿನಾಂಕ ಪಟ್ಟಿ : 01.04.2019 ರಿಂದ 31.03.2020

ಇ) ಪುಸ್ತಕಗಳು ಮುಚ್ಚಲ್ಪಡುವ ದಿನಾಂಕ : 74ನೇ ವಾರ್ಷಿಕ ಸಾಮಾನ್ಯ ಸಭೆಯ ಉದ್ದೇಶಕ್ಕಾಗಿ ಕಂಪನಿಯ ಸದಸ್ಯರ ದಾಖಲಾತಿ ಪುಸ್ತಕ ಮತ್ತು ಷೇರು ವರ್ಗಾವಣೆ ಪುಸ್ತಕಗಳು ದಿನಾಂಕ 16-09-2020 ರಿಂದ 25-09-2020ರ ವರೆಗೆ ಮುಚ್ಚಲ್ಪಡುತ್ತವೆ.

ಈ) ಲಾಭಾಂಶ ಪಾವತಿಸುವ ದಿನಾಂಕ :

ಮಂಡಳಿಯು ಲಾಭಾಂಶ ಪಾವತಿಗೆ ಶಿಫಾರಸ್ಸು ಮಾಡಿದ ಪ್ರಕಾರ ದಿನಾಂಕ 25-09-2020 ರಂದು 74ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಷೇರುದಾರರ ಅನುಮೋದನೆ ದೊರೆತಲ್ಲಿ, ಕಂಪನಿಗಳ ಕಾಯ್ದೆ ರೀತಿ ನಿಗದಿತ ಅವಧಿಯಲ್ಲಿ ಪಾವತಿಸಲಾಗುವುದು.

26. ಸಂಪೂರ್ಣ ಸಹಕಾರ ಮತ್ತು ನೆರವು ನೀಡಿರುವ ಕರ್ನಾಟಕ ಸರ್ಕಾರ, ಭಾರತ ಸರ್ಕಾರ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇವರಿಗೆ ನಿಮ್ಮ ನಿರ್ದೇಶಕರುಗಳು ಕೃತಜ್ಞತೆಯನ್ನು ಸಲ್ಲಿಸುತ್ತಾ ದಾಖಲಿಸಲು ಇಚ್ಛಿಸುತ್ತಾರೆ. ನಿಮ್ಮ ನಿರ್ದೇಶಕರುಗಳು, ಉದ್ಯೋಗಿಗಳ ಪ್ರಸಕ್ತ ವರ್ಷದ ಪ್ರಾಮಾಣಿಕ ಸೇವೆಯನ್ನು ಸಹ ಶ್ಲಾಘಿಸಿ, ದಾಖಲಿಸಲು ಇಚ್ಛಿಸುತ್ತಾರೆ.

ನಿರ್ದೇಶಕರ ಮಂಡಳಿಯ ಆದೇಶದ ಮೇರೆಗೆ

ಸಹಿ/-

(ಗೌರವ ಗುಪ್ತ, ಭಾ.ಆ.ಸೇ.)

ಅಧ್ಯಕ್ಷರು

(DIN - 021984763)

ಸ್ಥಳ : ಬೆಂಗಳೂರು

ದಿನಾಂಕ : 02-09-2020

ಅನುಬಂಧ - ಬಿ

ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್, ಮೈಸೂರು-15

31-03-2020 ರ ಅವಧಿಗೆ ಶಾಸನಬದ್ಧ ಲೆಕ್ಕ ಪರಿಶೋಧಕರ ಪರಿಶೀಲನಾ ವರದಿ ಮೇಲೆ ಆಡಳಿತ ಮಂಡಳಿ ಸದಸ್ಯರ ವರದಿ

ಎ. ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಬಗ್ಗೆ	ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿಯ ಖರ್ಚುಗಳನ್ನು ಗುರುತಿಸಲಾಗಿದ್ದು, ತತ್ಸಂಬಂಧ ಮುನ್ನೇರ್ಪಾಡುಗಳನ್ನು ಮಾಡಲಾಗಿದೆ. ಐಸಿಎಐ ಸಂಸ್ಥೆಯ ಮಾರ್ಗಸೂಚಿ ಕಲಂ(8) ರ ಅಂಶಗಳನ್ನು ಮುಂದಿನ ವರ್ಷಗಳಲ್ಲಿ ಪಾಲನೆ ಮಾಡಲಾಗುವುದು.
ಬಿ. ಕಂಪನಿಯ ಸ್ವೀಕೃತಿ ಬಗ್ಗೆ	ಕಂಪನಿಯ ಸ್ವೀಕೃತಿ ಪ್ರತಿ ರೂ.38.18 ಲಕ್ಷ ಮೂರು ವರ್ಷಗಳಿಗೂ ಮೇಲ್ಪಟ್ಟಿರುವುದರಲ್ಲಿ ರೂ.14.02 ಲಕ್ಷಗಳಿಗೆ ಕಂಪನಿಯು ಕೋರ್ಟ್‌ನಲ್ಲಿ ದಾವೆ ಹೂಡಿ ಡಿಕ್ರಿ ಪಡೆಯಲಾಗಿದ್ದು ವಸೂಲಾತಿಗೆ ಕ್ರಮ ವಹಿಸಲಾಗುವುದು. ರೂ.10.86 ಲಕ್ಷ ಸರ್ಕಾರಿ ಇಲಾಖೆಗಳಿಂದ, ರೂ.9.81 ಲಕ್ಷ ಸಕ್ಕರೆ ಕಾರ್ಖಾನೆಗಳಿಂದ ಮತ್ತು ರೂ.3.49 ಲಕ್ಷ ಇತರೇ ಮೂಲಗಳಿಂದ ಬರಬೇಕಾಗಿದ್ದು ವಸೂಲಾತಿಗೆ / ಹರ್ಷಣೆಗೆ ಕ್ರಮ ವಹಿಸಲಾಗುವುದು.
ಸಿ. ಕಂಪನಿಯ ಮುಂಗಡ ಪಾವತಿ ಬಗ್ಗೆ	ಕಂಪನಿಯಿಂದ ಮುಂಗಡ ಪಾವತಿ ರೂ.11,71,038/-ಗಳನ್ನು ಮೆ ಬಿ.ಪಿ.ಸಿ.ಎಲ್‌ಗೆ ನೀಡಿದ್ದ ಮುಂಗಡವಾಗಿದ್ದು ಅದರ ವಸೂಲಾತಿಗೆ ದಾವೆ ಹೂಡಿ ಕಂಪನಿಯ ಪರ ಡಿಕ್ರಿ ಪಡೆಯಲಾಗಿದೆ. ಸದರಿ ಮೊಕದ್ದಮೆಯು ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ಬಾಕಿ ಇದ್ದು ನ್ಯಾಯಾಲಯದ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಡಿ. ಸ್ಥಿರ ಆಸ್ತಿಗಳ ಬಗ್ಗೆ	ಸ್ಥಿರ ಆಸ್ತಿಗಳ ಸಂರಕ್ಷಣೆಗಾಗಿ ಅದರ ಭೌತಿಕ ಇರುವಿಕೆ ಬಗ್ಗೆ ಪರಿಶೀಲಿಸಿ ವರದಿ ನೀಡಲು ಕಂಪನಿಯ ಆಂತರಿಕ ಲೆಕ್ಕಪರಿಶೋಧಕರಿಗೆ ವಹಿಸಲಾಗಿತ್ತು. ಅದರಂತೆ ಅವರು ಭೌತಿಕ ಪರಿಶೀಲನಾ ವರದಿ ನೀಡಿರುತ್ತಾರೆ. 'Impairment Loss of Fixed Assets' ಬಗ್ಗೆ ಮುಂದಿನ ವರ್ಷಗಳಲ್ಲಿ ಮೌಲ್ಯಮಾಪನ ಮಾಡಿಸಲು ಕ್ರಮ ವಹಿಸಲಾಗುವುದು.
ಇ. ಸವಕಳಿ	ಪ್ರೋ-ರೇಟಾ ಆಧಾರದ ಬದಲು ಒಂದು ವರ್ಷದ ಪೂರ್ತಿ ಅವಧಿಗೆ ಕಂಪನಿಯು ಲೆಕ್ಕ ಪತ್ರಗಳ ನಿಯಮದ ಪ್ರಕಾರ ಸವಕಳಿಯನ್ನು ಮಾಡಲಾಗಿದೆ.
ಎಫ್. ಉದ್ಯೋಗಿಗಳ ಭವಿಷ್ಯನಿಧಿ	ಮೈಪೇವಾಲಿ ಉದ್ಯೋಗಿಗಳ ಭವಿಷ್ಯನಿಧಿಯನ್ನು ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರ ಕಛೇರಿಗೆ ಜೂನ್ 2016 ರಿಂದ ಅನ್ವಯವಾಗುವಂತೆ, ಆಡಳಿತ ಮಂಡಳಿಯ ಅನುಮೋದನೆ ಪಡೆದು ಸದರಿ ನಿಧಿಯಲ್ಲಿ ಇದ್ದ ಹೂಡಿಕೆಗಳನ್ನು ಪರಿವರ್ತಿಸಿ ನೀಡಲಾಗಿರುತ್ತದೆ. ಉಳಿಕೆ ಹೂಡಿಕೆ ಹಣ ರೂ. 17,65,031.00 ಗಳನ್ನೂ ಸಹ ಪರಿವರ್ತಿಸಿ ಭವಿಷ್ಯನಿಧಿ ಕಛೇರಿಗೆ ನೀಡಲಾಗಿದೆ. ಪಂಜಾಬ್ ಫೈನಾನ್ಸ್ ಕಾರ್ಪೊರೇಷನ್ ಬಾಂಡ್ ಮತ್ತು ಮ್ಯಾಚುಯಲ್ ಫಂಡ್ ಸೇರಿ ಬರಬೇಕಾಗಿರುವ ರೂ. 8,57,711.85 ಹಣವನ್ನು ಸದರಿ ಸಂಸ್ಥೆಗಳಿಂದ ಬಂದ ತಕ್ಷಣ ಎಂ.ಪಿ.ವಿ.ಎಲ್. ಸಂಸ್ಥೆಗೆ ನೀಡಲಾಗುವುದು.

ಆಡಳಿತ ಮಂಡಳಿ ಪರವಾಗಿ

ಸಹಿ/-
(ಗೌರವ ಗುಪ್ತ, ಭಾ.ಆ.ಸೇ.)
ಅಧ್ಯಕ್ಷರು
(DIN-021984763)

ಸ್ಥಳ: ಬೆಂಗಳೂರು

ದಿನಾಂಕ : 02-09-2020

ಎಲ್.ಆರ್. ಪ್ರಕಾಶ್ ಮತ್ತು ಕಂ
ಚಾರ್ಟರ್ಡ್ ಅಕೌಂಟೆಂಟ್ಸ್

#138/0, 1 ನೇ ಮಹಡಿ, ರಾಮವಿಲಾಸ್ ರಸ್ತೆ
ಮೈಸೂರು - 570 014
ದೂರವಾಣಿ ಸಂಖ್ಯೆ: 2424997
ಇಮೇಲ್ ಐಡಿ: lrpcomys@yahoo.co.in

ಸ್ವತಂತ್ರ ಲೆಕ್ಕ ಪರಿಶೋಧಕರ ವರದಿ

ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ ಸದಸ್ಯರಿಗೆ

ಹಣಕಾಸು ಹೇಳಿಕೆಗಳ ಲೆಕ್ಕಪರಿಶೋಧನೆಯ ವರದಿ

ಪರಿಮಿತಿಗೊಳಿಸಿದ ಅಭಿಪ್ರಾಯ

ಈ ವರದಿಯೊಂದಿಗೆ ಇರಿಸಲಾಗಿರುವ ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಷ್ ನಿಯಮತ ("ಸಂಸ್ಥೆ") ಯ ಸ್ವತಂತ್ರ ಹಣಕಾಸು ಹೇಳಿಕೆಗಳ ಲೆಕ್ಕಪರಿಶೋಧನೆಯನ್ನು ನಾವು ನಡೆಸಿದ್ದೇವೆ, ಹಾಗೂ ಈ ಹೇಳಿಕೆಗಳಲ್ಲಿ ಮಾರ್ಚ್ 31, 2020 ರಂತೆ ಬ್ಯಾಲೆನ್ ಶೀಟ್, ಲಾಭ ಮತ್ತು ನಷ್ಟದ ಹೇಳಿಕೆ, ಹಾಗೂ ಅಂದು ಕೊನೆಗೊಂಡ ವರ್ಷದ ನಗದು ಹರಿವಿನ ಹೇಳಿಕೆ, ಮಹತ್ವದ ಲೆಕ್ಕಪತ್ರ ನೀತಿಗಳ ಸಾರಾಂಶ ಮತ್ತು ಇತರ ವಿವರಣಾತ್ಮಕ ಮಾಹಿತಿಗಳನ್ನು ಒಳಗೊಂಡಂತೆ ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿಗಳು ಒಳಗೊಂಡಿವೆ.

ನಮ್ಮ ಅಭಿಪ್ರಾಯದ ಪ್ರಕಾರ ಹಾಗೂ ನಮಗೆ ಲಭ್ಯವಿರುವ ಅತ್ಯುತ್ತಮ ಮಾಹಿತಿಯ ಮತ್ತು ನಮಗೆ ನೀಡಲಾಗಿರುವ ವಿವರಣೆಗಳ ಪ್ರಕಾರ, ಮೇಲಿನ ಸ್ವತಂತ್ರ ಹಣಕಾಸು ಹೇಳಿಕೆಗಳು ಕಾಯಿದೆಯಂತೆ ಅಗತ್ಯವಿರುವ ಮಾಹಿತಿಯನ್ನು ಅಗತ್ಯವಿರುವ ರೀತಿಯಲ್ಲಿ ನೀಡುತ್ತವೆ ಹಾಗೂ ನಮ್ಮ ವರದಿಯಲ್ಲಿನ 'ಪರಿಮಿತಿಗೊಳಿಸಿದ ಅಭಿಪ್ರಾಯಕ್ಕಾಗಿ ಆಧಾರ' ವಿಭಾಗದಲ್ಲಿ ವಿವರಿಸಲಾಗಿರುವ ವಿಷಯದ ಪರಿಣಾಮಗಳನ್ನು ಹೊರತುಪಡಿಸಿ, ಭಾರತದಲ್ಲಿ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪರಿಶೋಧಕ ತತ್ವಗಳಿಗೆ ಅನುಗುಣವಾಗಿ, ಮಾರ್ಚ್ 31, 2020 ರಂತೆ ಸಂಸ್ಥೆಯ ವ್ಯವಹಾರಗಳ ಸ್ಥಿತಿ ಮತ್ತು ಲಾಭ ಮತ್ತು ಆ ದಿನಾಂಕದಂದು ಕೊನೆಗೊಂಡ ಹಣಕಾಸು ವರ್ಷಕ್ಕಾಗಿ ಅದರ ನಗದು ಹರಿವುಗಳ ನಿಜವಾದ ಮತ್ತು ನ್ಯಾಯಯುತ ಒಳನೋಟವನ್ನು ನೀಡುತ್ತವೆ.

ಪರಿಮಿತಿಗೊಳಿಸಿದ ಅಭಿಪ್ರಾಯಕ್ಕಾಗಿ ಆಧಾರ

- ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯ ಖರ್ಚುಗಳಿಗಾಗಿ ಮಾಡಲಾದ ಹಂಚಿಕೆಗಾಗಿ ರೂ. 20,57,817/- ಗಳನ್ನು ಲಾಭ ಮತ್ತು ನಷ್ಟ ಖಾತೆಯಿಂದ ಡೆಬಿಟ್ ಮಾಡಲಾಗಿದೆ (ಟಿಪ್ಪಣಿ 24-ಇತರ ಖರ್ಚುಗಳು ವಿವರಣೆಯನ್ನು ನೋಡಿ). ಈ ಹಂಚಿಕೆಯಿಂದ ಸಂಸ್ಥೆಯು ರೂ.5,95,689/- ಗಳನ್ನು ಖರ್ಚು ಮಾಡಿದೆ ಹಾಗೂ ಖರ್ಚು ಮಾಡದಿರುವ CSR ಹಂಚಿಕೆಯು ರೂ.14,62,128/- ಆಗಿದೆ. ವರದಿ ಮಾಡುವ ಅವಧಿಯಲ್ಲಿ CSR ಗಾಗಿ ಖರ್ಚು ಮಾಡದ ಮೊತ್ತಕ್ಕಾಗಿ ಹಣಕಾಸು ಹೇಳಿಕೆಯಲ್ಲಿ CSR ಖರ್ಚಿಗೆ ಯಾವುದೇ ಪೂರ್ವಸಿದ್ಧತೆ ಮಾಡುವ ಅಗತ್ಯವಿಲ್ಲ. ಎಂದು ICAI ಹೊರಡಿಸಿದ ಯಾವುದೇ ಚಟುವಟಿಕೆಯ ಖರ್ಚುಗಳ ಲೆಕ್ಕಪತ್ರದ ಮಾರ್ಗದರ್ಶಿ ಟಿಪ್ಪಣಿ ವಿಭಾಗ 8 ನಿಗದಿಪಡಿಸುತ್ತದೆ. ಆದ್ದರಿಂದ, ರೂ. 14,62,128/- ರ ಹಂಚಿಕೆಯ ಕಾರಣದಿಂದ, ಖರ್ಚಿನ ಅತ್ಯುತ್ತಮ ಕಾರಣವಾಗಿದೆ ಹಾಗೂ ಇದರ ಪರಿಣಾಮವಾಗಿ ಲಾಭದಲ್ಲಿ ರೂ. 14,62,128/- ರಷ್ಟು ನ್ಯೂನೋಕ್ತಿಗೆ ಕಾರಣವಾಗಿದೆ.
- ಸಂಸ್ಥೆಯು ಪಡೆಯಬೇಕಾಗಿರುವ ವ್ಯಾಪಾರದ ಪಾವತಿಗಳು ರೂ. 38,18,152/- ಗಳವರೆಗೂ ಇರುವುದು (ಮಾರ್ಚ್ 2019 ರಂದು ರೂ. 46,13,788/- ಆಗಿರುತ್ತದೆ), ಹಾಗೂ ಇವುಗಳು 3 ವರ್ಷಕ್ಕೂ ಹಳೆಯದಾಗಿರುತ್ತವೆ.

ಅಂದರೆ, ಮಿತಿ ಕಾಯ್ದೆ, 1963 ರ ಅಡಿಯಲ್ಲಿ ಶಿಫಾರಸು ಮಾಡಲಾಗಿರುವ ಮರಳಿಪಡೆಯುವಿಕೆ ಅವಧಿಗಿಂತಲೂ ಹಳೆಯದಾಗಿರುವವು ಹಾಗೂ ಆ ಕಾರಣದಿಂದ ಮರುಪಡೆಯಲಾಗುವುದಿಲ್ಲ ಎಂದು ನಮ್ಮ ಅಭಿಪ್ರಾಯವಾಗಿರುವುದು. ಆದರೆ, ಖಾತೆಗಳಲ್ಲಿ ಇವುಗಳಿಗಾಗಿ ಸೂಕ್ತ ಪೂರ್ವಸಿದ್ಧತೆ ಮಾಡಲಾಗಿಲ್ಲ. ಇದರಿಂದ ನಿವ್ವಳ ಲಾಭ ಮತ್ತು ವ್ಯಾಪಾರದ ಮರುಪಡೆಯುವಿಕೆಗಳನ್ನು ಕ್ರಮವಾಗಿ ಈ ಮಟ್ಟಿಗೆ ಉತ್ತೇಜಿಸಲಾಗಿದೆ. (ಟಿಪ್ಪಣಿ 26 (xxiii) (i) – ಇತರ ಹೆಚ್ಚುವರಿ ಟಿಪ್ಪಣಿಗಳು/ಮಾಹಿತಿ ಅನ್ನು ನೋಡಿ)

- c) ಸಂಸ್ಥೆಯ ಮುಂಗಡವು ರೂ. 11,71,038/- ಗಳಷ್ಟು ಇರುವುದು (ಮಾರ್ಚ್ 2019 ರಂತೆ – ರೂ. 11,71,370/-). ಸಂಸ್ಥೆಯು ಮರುಪಡೆಯುವಿಕೆ ಮೊಕದ್ದಮೆಯನ್ನು ಸಲ್ಲಿಸಿದೆ. ಈ ಮೊಕದ್ದಮೆಗಳು ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಯ ಪ್ರಕ್ರಿಯೆಯಲ್ಲಿರುವವು. ಈ ಪ್ರಕರಣಗಳನ್ನು ಇನ್ನೂ ಇತ್ಯರ್ಥ ಮಾಡಲಾಗಿಲ್ಲ. ಆದ್ದರಿಂದ, ಖಾತೆ ಪುಸ್ತಕಗಳಲ್ಲಿ ಯಾವುದೇ ಪೂರ್ವಸಿದ್ಧತೆ ಮಾಡಲಾಗಿಲ್ಲ. (ಟಿಪ್ಪಣಿ 26 (xxiii) (ಜೆ) – ಇತರ ಹೆಚ್ಚುವರಿ ಟಿಪ್ಪಣಿಗಳು/ಮಾಹಿತಿ' ನೋಡಿ).
- d) ಸಂಸ್ಥೆಯು ತನ್ನ ಸ್ಥಿರ ಸ್ವತ್ತುಗಳ ಮುಂದೂಯ್ಯುವ ಮೊತ್ತವನ್ನು ಪರಿಶೀಲಿಸಿಲ್ಲ ಹಾಗೂ 'AS-28-ಆಸ್ತಿಗಳ ದುರ್ಬಲತೆ ನಷ್ಟಗಳು' ವಿನ ಅಡಿಯಲ್ಲಿ ಅಗತ್ಯವಿರುವಂತಹ ವಿಮರ್ಶೆಯಿಂದ ಉಂಟಾಗುವ ದುರ್ಬಲತೆ ನಷ್ಟಗಳು, ಯಾವುದೇ ಇದ್ದಲ್ಲಿ, ಅವುಗಳನ್ನು ಗುರುತಿಸಿಲ್ಲ. ಆದಾಗ್ಯೂ, ಅಂತಹ ನಷ್ಟಗಳ ಗುರುತಿಸುವಿಕೆ ಬಾಕಿ ಉಳಿದಿರುವುದರಿಂದ, ಹಣಕಾಸಿನ ಹೇಳಿಕೆಗಳ ಮೇಲೆ ಅದರ ಪ್ರಭಾವವನ್ನು ಪ್ರಮಾಣೀಕರಿಸಲು ನಮಗೆ ಸಾಧ್ಯವಾಗುತ್ತಿಲ್ಲ.
- e) ಕಂಪನಿಗಳ ಕಾಯ್ದೆ 2013 ರ ನಿಬಂಧನೆಯ ವಿರುದ್ಧವಾಗಿ, ಸಂಸ್ಥೆಯು ವರ್ಷದಲ್ಲಿ ಸ್ವಾಧೀನಪಡಿಸಿಕೊಂಡಿರುವ ಸ್ಥಿರ ಸ್ವತ್ತುಗಳ ಮೇಲೆ ಪೂರ್ಣ ವರ್ಷಕ್ಕೆ ಸವಕಳಿ ವಿಧಿಸಿದೆ. ಪರಿಣಾಮವಾಗಿ, ವಿಧಿಸಲಾಗಿರುವ ಸವಕಳಿಯು ರೂ. 34,289/- ರಷ್ಟು ಹೆಚ್ಚಾಗಿರುತ್ತದೆ (ಮಾರ್ಚ್ 2019 ರಂತೆ – ರೂ. 52,139/-) ಹಾಗೂ ಘೋಷಿಸಲಾಗಿರುವ ಲಾಭ ಮತ್ತು ಸ್ಥಿರ ಸ್ವತ್ತುಗಳನ್ನು ಕ್ರಮವಾಗಿ ಈ ಮಟ್ಟಿಗೆ ಕಡಿಮೆ ಮಾಡಲಾಗಿದೆ (ಮಹತ್ವದ ಲೆಕ್ಕಪತ್ರ ನೀತಿಗಳು (ಸ್ವತ್ತು, ಸ್ಥಾವರ ಮತ್ತು ಸಲಕರಣೆಗಳು) ನ ಟಿಪ್ಪಣಿ 2 ಅನ್ನು ನೋಡಿ). ಲೆಕ್ಕಪತ್ರ ನೀತಿಯು ಅನುಸೂಚಿ II, ಕಂಪನಿಗಳ ಕಾಯ್ದೆ, 2013 ರೊಂದಿಗೆ ಹೊಂದಿಕೆಯಾಗುವುದಿಲ್ಲ.
- f) ಭವಿಷ್ಯ ನಿಧಿಯ ವಿಷಯದಲ್ಲಿ, ಉದ್ಯೋಗದಾತರ ಕೊಡುಗೆಗಳೊಂದಿಗೆ ನೌಕರರ ಕೊಡುಗೆಗಳ ಸಂಗ್ರಹಣೆ ಮತ್ತು ನಿರ್ವಹಣೆಗಾಗಿ ಸಂಸ್ಥೆಯು ಮೆ|| ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಷ್ ನಿಯಮಿತ ಉದ್ಯೋಗದಾತ ಭವಿಷ್ಯ ನಿಧಿ ಟ್ರಸ್ಟ್ ಅನ್ನು ರಚಿಸಿದೆ. 354 ನೇ ಎಂಪಿವಿಎಲ್ ಮಂಡಳಿ ಸಭೆ ಮತ್ತು 470 ನೇ, 479 ನೇ ಎಂಪಿವಿಎಲ್ ಇಪಿಎಫ್ ಟ್ರಸ್ಟಿಗಳ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದ ಪ್ರಕಾರ, ಎಂಪಿವಿಎಲ್ ವಿನಾಯಿತಿ ಪಡೆದ ಭವಿಷ್ಯ ನಿಧಿ ಟ್ರಸ್ಟ್ ಅನ್ನು 2016 ರ ಜೂನ್ 1 ರಿಂದ ಜಾರಿಗೆ ಬರುವಂತೆ EPFO ಗೆ ಒಪ್ಪಿಸಲು ನಿರ್ಧರಿಸಲಾಯಿತು. ಅಂತೆಯೇ, ಅವರು ಉದ್ಯೋಗದಾತರ ಮತ್ತು ಬಡ್ಡಿಗಳ ಕೊಡುಗೆಯನ್ನು EPFO ಗೆ ವರ್ಗಾಯಿಸಲು ತಮ್ಮ ಹೂಡಿಕೆಗಳನ್ನು ಹಿಂಪಡೆದುಕೊಳ್ಳಬೇಕಾಗಿತ್ತು. ಸಂಸ್ಥೆಯು ಪಂಜಾಬ್ ಫೈನಾನ್ಸ್ ಕಾರ್ಪೊರೇಷನ್ ಬಾಂಡ್, ಮ್ಯೂಚುವಲ್ ಫಂಡ್ ಫೋಲಿಯೋ, ಮತ್ತು ಪಂಜಾಬ್ ನ್ಯಾಷನಲ್ ಕಾರ್ಪೊರೇಷನ್ ಬಾಂಡ್ಗಳಲ್ಲಿ ಕ್ರಮವಾಗಿ ಹೂಡಿಕೆ ಮಾಡಿದ್ದ ಮೊತ್ತಗಳಾದ ರೂ. 5,00,000/- ರೂ .1,77,397.85/- ಮತ್ತು ರೂ. 1,80,314/- ಹಾಗೂ ಹಾಗೂ ಅವುಗಳ ಮೇಲಿನ ಬಾಕಿಯಿರುವ ಬಡ್ಡಿಗಳನ್ನು ಪಡೆದುಕೊಳ್ಳಲಾಗಲಿಲ್ಲ. ಮೇಲೆ ತಿಳಿಸಿದಂತಹ ಮೊತ್ತಗಳನ್ನು ಹೊರತುಪಡಿಸಿ, ಹೂಡಿಕೆಗಳನ್ನು ಮರುಪಡೆದುಕೊಂಡ ನಂತರ ರೂ .17,65,031/- ಕೊರತೆ ಇದ್ದಿತು, ಅದನ್ನು 369 ನೇ ಮಂಡಳಿಯ ನಿಯಮದಲ್ಲಿ EPFO ಗೆ ವರ್ಗಾಯಿಸಬೇಕಾಗಿತ್ತು.

ಅದರಂತೆ, ಸಂಸ್ಥೆಯು ಸಂಸ್ಥೆಯ ಖಾತೆಗಳ ಪುಸ್ತಕಗಳಲ್ಲಿ EPFO ಗೆ ಪಾವತಿಸಿದ ರೂ .17,65,031/- ಕೊರತೆಯನ್ನು ವಜಾ ಮಾಡಿದೆ. ಆದ್ದರಿಂದ, ಮೇಲಿನ ರೂ .17,65,013/- ರ ಕೊರತೆಯು ಖರ್ಚುಗಳ ಅತ್ಯುತ್ತಮ ಕಾರಣವಾಗಿದೆ ಮತ್ತು ಇದರ ಪರಿಣಾಮವಾಗಿ ಲಾಭದಲ್ಲಿ ರೂ .17,65,013/- ಗಳಷ್ಟು ನ್ಯೂನೋಕ್ತಿಗೆ ಕಾರಣವಾಗಿದೆ. (ಟಿಪ್ಪಣಿ 26 (xii) - ಇತರ ಹೆಚ್ಚುವರಿ ಟಿಪ್ಪಣಿಗಳು/ಮಾಹಿತಿಯನ್ನು ನೋಡಿ)

g) ಕಂಡಿಕೆ (a) (b) (c) (e) ಮತ್ತು (f) ಗಳ ಪರಿಮಿತಿಗಳ ಒಟ್ಟು ನಿವ್ವಳ ಪರಿಣಾಮವೆಂದರೆ ಲಾಭವನ್ನು ರೂ. 17,27,760/- ಗಳಷ್ಟು ಉತ್ತೇಜಿಸಲಾಗಿದೆ.

ಪ್ರಮುಖ ಲೆಕ್ಕಪರಿಶೋಧನಾ ವಿಷಯಗಳು

SA 701 ರ ಪ್ರಕಾರ ಪ್ರಮುಖ ಲೆಕ್ಕಪರಿಶೋಧನೆಯ ವಿಷಯಗಳ ವರದಿ: ಪ್ರಮುಖ ಲೆಕ್ಕಪರಿಶೋಧನಾ ವಿಷಯಗಳು ಸಂಸ್ಥೆಗೆ ಅನ್ವಯವಾಗುವುದಿಲ್ಲ, ಏಕೆಂದರೆ ಅದು ಷೇರು ಮಾರುಕಟ್ಟೆಯಲ್ಲಿ ವಹಿವಾಟುಗಳಿಗಾಗಿ ನೋಂದಾಯಿಸಿಲ್ಲ.

ಹಣಕಾಸು ಹೇಳಿಕೆಗಳಿಗಾಗಿ ಆಡಳಿತ ಮಂಡಳಿಯ ಜವಾಬ್ದಾರಿ

ಪರಿಮಿತಿಗೊಳಿಸಿದ ಅಭಿಪ್ರಾಯದ ಕಂಡಿಕೆಯ ಆಧಾರದ ಮೇಲೆ ತಿಳಿಸಿರುವ ವ್ಯಾಪ್ತಿಯನ್ನು ಹೊರತುಪಡಿಸಿ, ಕಾಯಿದೆಯ ಪರಿಚ್ಛೇದ 133 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಲೆಕ್ಕಪತ್ರ ಮಾನದಂಡಗಳನ್ನು ಒಳಗೊಂಡಂತೆ, ಭಾರತದಲ್ಲಿ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪತ್ರ ತತ್ವಗಳಿಗೆ ಅನುಸಾರವಾಗಿ, ಸಂಸ್ಥೆಯ ಹಣಕಾಸಿನ ಸ್ಥಿತಿ, ಆರ್ಥಿಕ ಕಾರ್ಯಕ್ಷಮತೆ ಮತ್ತು ನಗದು ಹರಿವಿನ ಬಗ್ಗೆ ನಿಜವಾದ ಮತ್ತು ನ್ಯಾಯಯುತ ನೋಟವನ್ನು ನೀಡುವಂತಹ ಈ ಸ್ವತಂತ್ರ ಹಣಕಾಸು ಹೇಳಿಕೆಗಳ ತಯಾರಿಕೆಗೆ ಸಂಬಂಧಿಸಿದಂತೆ, ಕಂಪನಿಗಳ ಕಾಯ್ದೆ, 2013 ("ಕಾಯ್ದೆ") ರ ಪರಿಚ್ಛೇದ 134 (5) ರಲ್ಲಿ ಹೇಳಲಾದ ವಿಷಯಗಳಿಗೆ ಸಂಸ್ಥೆಯ ನಿರ್ದೇಶಕರ ಮಂಡಳಿಯು ಜವಾಬ್ದಾರಾಗಿರುತ್ತದೆ

ಈ ಜವಾಬ್ದಾರಿಯು ಸಂಸ್ಥೆಯ ಸ್ವತ್ತುಗಳನ್ನು ಕಾಪಾಡಲು ಹಾಗೂ ವಂಚನೆಗಳು ಮತ್ತು ಇತರ ಅಕ್ರಮಗಳನ್ನು ತಡೆಗಟ್ಟಲು ಮತ್ತು ಪತ್ತೆ ಹಚ್ಚಲು ಸಂಬಂಧಿಸಿದ ಕಾಯಿದೆಯ ನಿಬಂಧನೆಗೆ ಅನುಗುಣವಾಗಿ ಸಾಕಷ್ಟು ಲೆಕ್ಕಪತ್ರ ದಾಖಲೆಗಳ ನಿರ್ವಹಣೆ; ಸೂಕ್ತವಾದ ಲೆಕ್ಕಪತ್ರ ನೀತಿಗಳ ಆಯ್ಕೆ ಮತ್ತು ಅನ್ವಯಿಸುವಿಕೆ; ಸಮಂಜಸವಾದ ಮತ್ತು ವಿವೇಕಯುತವಾದ ತೀರ್ಪುಗಳು ಮತ್ತು ಅಂದಾಜುಗಳನ್ನು ಮಾಡುವುದು; ಹಾಗೂ ನಿಜವಾದ ಮತ್ತು ನ್ಯಾಯಯುತ ನೋಟವನ್ನು ನೀಡುವಂತಹ, ಮತ್ತು ವಂಚನೆ ಅಥವಾ ದೋಷದಿಂದಾಗಿ, ವಸ್ತು ತಪ್ಪು ಗ್ರಹಿಕೆಯಿಂದ ಮುಕ್ತವಾಗಿರುವಂತಹ ಹಣಕಾಸು ಹೇಳಿಕೆಗಳ ತಯಾರಿಕೆ ಮತ್ತು ಪ್ರಸ್ತುತಿಗೆ ಸಂಬಂಧಿಸಿದಂತೆ, ಲೆಕ್ಕಪತ್ರ ದಾಖಲೆಗಳ ನಿಖರತೆ ಮತ್ತು ಸಂಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತಹ ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣಗಳ ವಿನ್ಯಾಸ, ಅನುಷ್ಠಾನ ಮತ್ತು ನಿರ್ವಹಣೆಗಳನ್ನೂ ಸಹ ಒಳಗೊಂಡಿದೆ.

ಸ್ವತಂತ್ರ ಹಣಕಾಸು ಹೇಳಿಕೆಗಳನ್ನು ಸಿದ್ಧಪಡಿಸುವಲ್ಲಿ, ಸಂಸ್ಥೆಯು ಮುಂದೆಯೂ ಸಫಲವಾಗಿ ವ್ಯವಹಾರ ನಡೆಸುವ ಸಾಮರ್ಥ್ಯವನ್ನು ನಿರ್ಣಯಿಸುವುದಕ್ಕಾಗಿ; ಸಂಸ್ಥೆಯು ಸಫಲವಾಗಿ ವಹಿವಾಟು ನಡೆಸುವ ಸಂಬಂಧದ ವಿಷಯಗಳನ್ನು ಅನ್ವಯವಾಗುವಂತೆ ಬಹಿರಂಗಪಡಿಸುವುದಕ್ಕಾಗಿ ಹಾಗೂ ಆಡಳಿತ ಮಂಡಳಿಯು ಸಂಸ್ಥೆಯನ್ನು ದಿವಾಳಿಯಾಗಿಸಲು ಅಥವಾ ಕಾರ್ಯಾಚರಣೆಯನ್ನು ನಿಲ್ಲಿಸಲು ಉದ್ದೇಶಿಸಿದ ಹೊರತು ಅಥವಾ ಯಾವುದೇ ವಾಸ್ತವಿಕ ಪರ್ಯಾಯವನ್ನು ಹೊಂದಿರದ ಹೊರತು, ವಹಿವಾಟು ನಡೆಸುತ್ತಿರುವ ಸಂಸ್ಥೆಯ ಲೆಕ್ಕಪರಿಶೋಧನೆಯ ಆಧಾರವನ್ನು ಬಳಸುವುದಕ್ಕಾಗಿ ಆಡಳಿತ ಮಂಡಳಿಯು ಜವಾಬ್ದಾರಾಗಿರುತ್ತದೆ.

ನಿರ್ದೇಶಕರ ಮಂಡಳಿಯು ಸಂಸ್ಥೆಯ ಹಣಕಾಸು ವರದಿ ನೀಡುವ ಪ್ರಕ್ರಿಯೆಯ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊಂದಿದೆ.

ಹಣಕಾಸು ಹೇಳಿಕೆಗಳ ಲೆಕ್ಕಪರಿಶೋಧನೆಗಾಗಿ ಲೆಕ್ಕಪರಿಶೋಧಕರ ಜವಾಬ್ದಾರಿ

ಹಣಕಾಸಿನ ಹೇಳಿಕೆಗಳು ಒಟ್ಟಾರೆಯಾಗಿ, ವಂಚನೆ ಅಥವಾ ದೋಷಗಳ ಕಾರಣಗಳಿಂದ, ವಸ್ತು ತಪ್ಪುಹೇಳಿಕೆಗಳಿಂದ ಮುಕ್ತವಾಗಿರುವವೇ ಎಂಬುದರ ಕುರಿತು ಸಮಂಜಸವಾದ ಭರವಸೆ ಪಡೆಯುವುದು, ಹಾಗೂ ನಮ್ಮ ಅಭಿಪ್ರಾಯವನ್ನು ಒಳಗೊಂಡಿರುವ ಒಂದು ಲೆಕ್ಕಪರಿಶೋಧಕರ ವರದಿಯನ್ನು ನೀಡುವುದು ನಮ್ಮ ಉದ್ದೇಶಗಳಾಗಿವೆ. ಸಮಂಜಸವಾದ ಭರವಸೆ ಅಂದರೆ ಉನ್ನತ ಮಟ್ಟದ ಒಂದು ಆಶ್ವಾಸನೆಯಾಗಿದೆ, ಆದರೆ, SA ಗಳಿಗೆ ಅನುಗುಣವಾಗಿ ಲೆಕ್ಕಪರಿಶೋಧನೆಯನ್ನು ನಡೆಸಲಾಗುತ್ತದೆ ಹಾಗೂ ವಸ್ತು ತಪ್ಪು ಹೇಳಿಕೆಗಳು ಅಸ್ತಿತ್ವದಲ್ಲಿದ್ದಾಗ ಅವುಗಳನ್ನು ಯಾವಾಗಲೂ ಪತ್ತೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಖಾತರಿಯಿಲ್ಲ, ತಪ್ಪು ಹೇಳಿಕೆಗಳು ವಂಚನೆ ಅಥವಾ ದೋಷಗಳಿಂದ ಉದ್ಭವಿಸಬಹುದು, ಹಾಗೂ, ಪ್ರತ್ಯೇಕವಾಗಿ ಅಥವಾ ಒಟ್ಟಾರೆಯಾಗಿ, ಈ ಹಣಕಾಸು ಹೇಳಿಕೆಗಳ ಆಧಾರದ ಮೇಲೆ ಬಳಕೆದಾರರು ತೆಗೆದುಕೊಳ್ಳುವ ಆರ್ಥಿಕ ನಿರ್ಧಾರಗಳ ಮೇಲೆ ಪ್ರಭಾವ ಬೀರುವುದಾಗಿ ಸಮಂಜಸವಾಗಿ ನಿರೀಕ್ಷಿಸಬಹುದು.

ಹಣಕಾಸಿನ ಹೇಳಿಕೆಗಳ ಲೆಕ್ಕಪರಿಶೋಧನೆಗಾಗಿ ನಮ್ಮ ಜವಾಬ್ದಾರಿಯ ಕುರಿತು ಹೆಚ್ಚಿನ ವಿವರಣೆಯನ್ನು ಈ ಲೆಕ್ಕ ಪರಿಶೋಧಕರ ವರದಿಯ "ಅನುಬಂಧ A" ನಲ್ಲಿ ಸೇರಿಸಲಾಗಿದೆ. ಈ ಅನುಬಂಧವು ನಮ್ಮ ಲೆಕ್ಕ ಪರಿಶೋಧಕರ ವರದಿಯ ಭಾಗವಾಗಿದೆ.

ಇತರೆ ಕಾನೂನು ಮತ್ತು ನಿಯಂತ್ರಕ ಅಗತ್ಯತೆಗಳ ಕುರಿತು ಒಂದು ವರದಿ

1. ಭಾರತದ ಕೇಂದ್ರ ಸರ್ಕಾರ ಹೊರಡಿಸಿರುವ ಕಂಪನಿಗಳ (ಲೆಕ್ಕ ಪರಿಶೋಧಕರ ವರದಿ) ಆದೇಶ, 2016 ('ಆದೇಶ') ದಲ್ಲಿ ನಿರ್ದೇಶಿಸಿರುವ ಪ್ರಕಾರ, ಕಂಪನಿಗಳ ಕಾಯ್ದೆ, 2013 ರ ಪರಿಚ್ಛೇದ 143 ರ ಉಪವಿಭಾಗ (II) ರ ಪ್ರಕಾರ, ನಾವು "ಅನುಬಂಧ B" ಯಲ್ಲಿ ಅನ್ವಯವಾಗುವಷ್ಟು ಮಟ್ಟಿಗೆ, ಆದೇಶದ ಕಂಡಿಕೆಗಳು 3 ಮತ್ತು 4 ರಲ್ಲಿ ನಿರ್ದಿಷ್ಟಪಡಿಸಿದ ವಿಷಯಗಳ ಬಗ್ಗೆ ಒಂದು ಹೇಳಿಕೆಯನ್ನು ನೀಡುತ್ತೇವೆ.
2. ನಮ್ಮ ಲೆಕ್ಕಪರಿಶೋಧನೆಯ ಆಧಾರದ ಮೇಲೆ ಕಾಯಿದೆಯ ಪರಿಚ್ಛೇದ 143 (3) ರ ಪ್ರಕಾರ ನಾವು ಈ ಕೆಳಗಿನಂತೆ ವರದಿ ನೀಡುತ್ತೇವೆ:
 - a. ನಮ್ಮ ಲೆಕ್ಕಪರಿಶೋಧನೆಯ ಉದ್ದೇಶಗಳಿಗಾಗಿ ನಮ್ಮ ಅತ್ಯುತ್ತಮ ಜ್ಞಾನ ಮತ್ತು ನಂಬಿಕೆಗಳಂತೆ ಅಗತ್ಯವಾದ ಎಲ್ಲ ಮಾಹಿತಿ ಮತ್ತು ವಿವರಣೆಗಳನ್ನು ನಾವು ಕೇಳಿದ್ದೇವೆ ಮತ್ತು ಪಡೆದುಕೊಂಡಿದ್ದೇವೆ.
 - b. ನಮ್ಮ ಅಭಿಪ್ರಾಯದಲ್ಲಿ, ಕಾನೂನಿನ ಪ್ರಕಾರ ನಿರ್ದಿಷ್ಟಪಡಿಸಲಾಗಿರುವ ಸರಿಯಾದ ಖಾತೆಯ ಪುಸ್ತಕಗಳನ್ನು ಸಂಸ್ಥೆಯು ನಿರ್ವಹಿಸುತ್ತಿದೆ, ಅದು ಆ ಪುಸ್ತಕಗಳ ಪರಿಶೀಲನೆಯಿಂದ ಕಂಡುಬರುತ್ತದೆ.
 - c. ಈ ವರದಿಗೆ ಸಂಬಂಧಿಸಿದ ಬ್ಯಾಲೆನ್ಸ್ ಶೀಟ್, ಲಾಭ ಮತ್ತು ನಷ್ಟದ ಹೇಳಿಕೆ ಮತ್ತು ನಗದು ಹರಿವಿನ ಹೇಳಿಕೆಗಳು ಖಾತೆಯ ಪುಸ್ತಕಗಳೊಂದಿಗೆ ಒಪ್ಪಂದದಲ್ಲಿವೆ.
 - d. ನಮ್ಮ ಅಭಿಪ್ರಾಯದಲ್ಲಿ, ಮೇಲಿನ ಸ್ವತಂತ್ರ ಹಣಕಾಸು ಹೇಳಿಕೆಗಳು ಕಂಪನಿಗಳ (ಖಾತೆಗಳು) ನಿಯಮಗಳು, 2014 ರ ನಿಯಮ 7 ರೊಂದಿಗೆ ಓದಿದಂತೆ, ಕಾಯಿದೆಯ ಪರಿಚ್ಛೇದ 133 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಲೆಕ್ಕಪರಿಶೋಧಕ ಮಾನದಂಡಗಳಿಗೆ ಅನುಗುಣವಾಗಿರುವವು.
 - e. ಕಂಪನಿಗಳ ಕಾಯ್ದೆ, 2013 ರ ಪರಿಚ್ಛೇದ 164 ರ ಉಪವಿಭಾಗ (2) ಈ ಸಂಸ್ಥೆಗೆ ಅನ್ವಯಿಸುವುದಿಲ್ಲ. ಅಧಿಸೂಚನೆ ಉಲ್ಲೇಖ 463(ಇ); ಫೋಲಿಯೋ ಸಂಖ್ಯೆ 1/2/2014-ಅಐ.ಗಿ; ದಿನಾಂಕ: 5 ಜೂನ್, 2015 ಅನ್ನು ನೋಡಿ.
 - f. ಸಂಸ್ಥೆಯ ಹಣಕಾಸು ವರದಿ ನೀಡುವಿಕೆಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಸಮರ್ಪಕತೆ ಮತ್ತು ಅಂತಹ ನಿಯಂತ್ರಣಗಳ ಕಾರ್ಯಾಚರಣೆಯ ಪರಿಣಾಮಕಾರಿತ್ವಗಳ ಸಂಬಂಧವಾಗಿ, "ಅನುಬಂಧ ಅ" ನಲ್ಲಿರುವ ನಮ್ಮ ಪ್ರತ್ಯೇಕ ವರದಿಯನ್ನು ನೋಡಿ.
 - g. ಕಂಪನಿಗಳ (ಲೆಕ್ಕಪರಿಶೋಧನೆ ಮತ್ತು ಲೆಕ್ಕ ಪರಿಶೋಧಕರು) ನಿಯಮಗಳು, 2014 ರ ನಿಯಮ 11 ರ

- ಪ್ರಕಾರ ಲೆಕ್ಕಪರಿಶೋಧಕರ ವರದಿಯಲ್ಲಿ ಸೇರಿಸಬೇಕಾದ ಇತರೆ ವಿಷಯಗಳಿಗೆ ಸಂಬಂಧಿಸಿದಂತೆ, ನಮ್ಮ ಅಭಿಪ್ರಾಯದಲ್ಲಿ ಹಾಗೂ ನಮ್ಮ ಅತ್ಯುತ್ತಮ ಮಾಹಿತಿ ಮತ್ತು ನಮಗೆ ನೀಡಲಾಗಿರುವ ವಿವರಣೆಗಳ ಪ್ರಕಾರ:
- i. ಸಂಸ್ಥೆಯು ತನ್ನ ಹಣಕಾಸಿನ ಹೇಳಿಕೆಗಳಲ್ಲಿ ತನ್ನ ಆರ್ಥಿಕ ಸ್ಥಿತಿಯ ಮೇಲೆ ಬಾಕಿ ಇರುವ ದಾವೆಗಳ ಪರಿಣಾಮವನ್ನು ತನ್ನ ಹಣಕಾಸಿನ ಹೇಳಿಕೆಗಳಲ್ಲಿ ಬಹಿರಂಗಪಡಿಸಿದೆ - 'ಟಿಪ್ಪಣಿ 26 (xxiii) (c) - ಇತರೆ ಹೆಚ್ಚುವರಿ ಟಿಪ್ಪಣಿಗಳು/ಮಾಹಿತಿ' ಅನ್ನು ನೋಡಿ.
 - ii. ಸಂಸ್ಥೆಯು ಯಾವುದೇ ಪರಿಣಾಮಕಾರಿ ನಷ್ಟಗಳಾಗುವಂತೆ ಕಾಣುವ, ಉತ್ಪನ್ನ, ಒಪ್ಪಂದಗಳು ಸೇರಿದಂತೆ, ಯಾವುದೇ ದೀರ್ಘಾವಧಿಯ ಒಪ್ಪಂದಗಳನ್ನು ಹೊಂದಿರಲಿಲ್ಲ.
 - iii. ಸಂಸ್ಥೆಯು ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿಗೆ ವರ್ಗಾಯಿಸಬೇಕಾದ ಮೊತ್ತಗಳನ್ನು ವರ್ಗಾಯಿಸಲು ಯಾವುದೇ ವಿಳಂಬವನ್ನು ಮಾಡಿಲ್ಲ.
3. ಇದಲ್ಲದೆ, ಕಂಪನಿಗಳ ಕಾಯ್ದೆ 2013 ರ ಪರಿಚ್ಛೇದ 143 (5) ರ ನಿಬಂಧನೆಗೆ ಅನುಸಾರವಾಗಿ, ಮತ್ತು ಭಾರತದ ನಿಯಂತ್ರಕ ಮತ್ತು ಮಹಾಲೇಖಪಾಲಕರು ಹೊರಡಿಸಿದ ನಿರ್ದೇಶನಗಳಿಗೆ ಅನುಗುಣವಾಗಿ ನಾವು ಈ ಕೆಳಗಿನಂತೆ ವರದಿ ಮಾಡುತ್ತೇವೆ:
- i. ಸಂಸ್ಥೆಯು ತನ್ನ ಖಾತೆಗಳ ಪುಸ್ತಕಗಳು ಮತ್ತು ದಾಸ್ತಾನುಗಳನ್ನು ಹಸ್ತಚಾಲಿತ ವ್ಯವಸ್ಥೆಯಲ್ಲಿ ನಿರ್ವಹಿಸುತ್ತಿದೆ. ಸಂಸ್ಥೆಯು ಲೆಕ್ಕಪತ್ರ ವಹಿವಾಟುಗಳನ್ನು ಟ್ಯಾಲಿ ಲೆಕ್ಕಪತ್ರ ತಂತ್ರಾಂಶದಲ್ಲಿಯೂ ಸಹ ದಾಖಲಿಸುತ್ತಿದೆ. ಹಸ್ತಚಾಲಿತ ವ್ಯವಸ್ಥೆಯಲ್ಲಿ ಲಭ್ಯವಿರುವ ದತ್ತಾಂಶದ ಪ್ರಕಾರ ಮತ್ತು ಆಡಳಿತ ಮಂಡಳಿಯಿಂದ ಪ್ರಮಾಣೀಕರಿಸಲ್ಪಟ್ಟಂತೆ ಮಾರ್ಚ್ 31, 2020 ರಂತೆ ದಾಸ್ತಾನುಗಳ ಪಟ್ಟಿಯನ್ನು ಅಳವಡಿಸಿಕೊಳ್ಳಲಾಗಿದೆ. ಲೆಕ್ಕಪತ್ರ ವಹಿವಾಟುಗಳನ್ನು ಐಟಿ ವ್ಯವಸ್ಥೆಯ ಹೊರಗೆ ದಾಖಲಿಸಿದ ಯಾವುದೇ ನಿರ್ದೇಶನಗಳನ್ನು ನಾವು ಕಾಣಲಿಲ್ಲ.
 - ii. ಅಸ್ತಿತ್ವದಲ್ಲಿರುವ ಯಾವುದೇ ಸಾಲದ ಪುನರ್ವಚನ ಅಥವಾ ಯಾವುದೇ ಸಾಲದಾತರು ಸಂಸ್ಥೆಗೆ ನೀಡಿದ ಖುಣಗಳು/ಸಾಲಗಳು ಅಥವಾ ಬಡ್ಡಿಗಳು, ಇತ್ಯಾದಿಗಳನ್ನು ಸಂಸ್ಥೆಯು ಮರುಪಾವತಿಸಲಾಗದೆಯೇ ಅವುಗಳ ಮನ್ನಾ ಮಾಡಲಾದ ಅಥವಾ ವಜಾ ಮಾಡಲಾದ ಯಾವುದೇ ಪ್ರಕರಣಗಳಿಲ್ಲ.
 - iii. ಕೇಂದ್ರದ/ರಾಜ್ಯದ ಸಂಸ್ಥೆಗಳಿಂದ ನಿರ್ದಿಷ್ಟ ಯೋಜನೆಗಳಿಗಾಗಿ ಯಾವುದೇ ಹಣವನ್ನು ಸ್ವೀಕರಿಸಲಾಗಿಲ್ಲ/ ಸ್ವೀಕರಿಸುವಂತಹದ್ದಿರಲಿಲ್ಲ.

ಎಲ್.ಆರ್. ಪ್ರಕಾಶ್ ಮತ್ತು ಕಂಪನಿ

ಚಾರ್ಟೆಡ್ ಅಕೌಂಟೆಂಟ್ಸ್

ಸಂಸ್ಥೆಯ ನೋಂದಣಿ # 002733S

ಸಹಿ/-

(ಎಲ್.ಆರ್. ಪ್ರಕಾಶ್)

ಪಾಲುದಾರರು

ಸದಸ್ಯತ್ವ # 026654)

UDIN: 20026654AAAACF8774

ಸ್ಥಳ: ಮೈಸೂರು

ದಿನಾಂಕ: 22 ಜುಲೈ 2020

Mysore Paints & Varnish Limited, Mysore

Mysore Paints & Varnish Limited, Mysore

New Bannimantap Extension, Mysuru - 570 015

Sri Gaurav Gupta, I.A.S.

Hon'ble Chairman, MPVL

and

Principal Secretary to Govt., Commerce & Industries Dept.

Dr. Chandrashekhara Doddamani

Managing Director

Smt N.R. Jaganmatha

Director

Special Secretary to Govt., Commerce & Industries Dept.

Smt H.A. Shobha

Director

Deputy Secretary to Govt., Finance Dept.

AUDITORS	:	L.R. Prakash & Co., Chartered Accountants, Mysuru
COST AUDITORS	:	M/s R. Purushothaman Cost Accountants, Mysuru
BANKERS	:	State Bank of India Market Branch, Mysuru
LEGAL ADVISORS	:	1) Sri A. C. Narendra Advocate, Mysuru 2) Sri M.R. Suryakumar Advocate Mysuru
COMPANY SECRETARY	:	Sri N. Rajesh Practising Company Secretary Mysuru - 26

Registered Office and Factory

Mysore Paints & Varnish Limited, Mysore

New Bannimantap Extension, Mysuru - 570 015

E-mail : admin-mpvl@karnataka.gov.in

Website : www.mysorepaints.karnataka.gov.in

CIN No. : U51434KA1947SGC000503

SALES DEPOTS

MYSURU

No. 21, Dhanvanthri Road,

Mysuru - 570 015

Phone : 0821-2429138

MADURAI

No. 69, (Upstairs)

South Masi Street,

Madurai - 625 001

Phone : 0452-2744671

Regional Office

BANGALORE

B M T C Complex, V T P C Office, Bangalore - 5600 52

Phone : 080-22236608

Mysore Paints & Varnish Limited, Mysore

MYSORE PAINTS AND VARNISH LIMITED

(CIN - U51434KA1947SGC000503)

Web Site: www.mysorepaints.karnataka.gov.in/E-mail ID: admin-mpvl@karnataka.gov.in

Phone – 0821 – 2493831/2497469

New Bannimantap Extension Post Office

MYSORE – 570015, KARNATAKA

NOTICE

NOTICE is hereby given that the 74th Annual General Meeting of the Members of the Company will be held on **25-09-2020 the Friday of September, 2020 at 11.30 AM** at the Registered Office of the Company to transact the following business:

ORDINARY BUSINESS:

1. To receive, consider and adopt the Audited Financial Statement of the Company for the Financial Year ended on 31st March 2020, together with the Report of the Board of Directors and Auditors thereon.
2. To declare Dividend on Equity Shares for the Financial Year ended on 31st March 2020.
3. To fix the remuneration payable to the Statutory Auditors of the Company.

Place: Bengaluru

Date: 02-09-2020

By Order of the Board

For Mysore Paints & Varnish Limited

Sd/-

(Dr. Chandrashekhara Doddamani)

Managing Director

(DIN – 07918061)

Notes:

1. A Member Entitled to Attend and Vote at the Meeting is Entitled to Appoint A proxy to Attend and vote on his / her Behalf and such A proxy need not be A member of the company. A person can Act as a proxy on behalf of Member not Exceeding fifty and holding in the Aggregate not more than ten percent of the total share capital of the company carrying voting rights. A member holding more than the percent of the total share capital of the company carrying voting rights may appoint a single person as proxy and such person shall not Act as a proxy for any other person Or Share holder.
2. The instrument appointing the proxy must be deposited at the registered office of the company, duly completed and signed, Not less than 48 hours before the commencement of the meeting. proxies submitted on behalf of the companies, societies, Etc., Must be supported by an Appropriate Resolution / Authority as applicable
3. Members/ Proxies should bring duly filled Attendance Slips sent herewith to attend the Meeting.
4. The Register of Members and Share Transfer Books will remain closed from 16-09-2020 to 25-09-2020 (Both days inclusive) for the purpose of payment of Dividend.
5. Subject to the provisions of the Companies Act, 2013, Dividend as recommended by the Board of Directors, if declared at the Meeting, shall be paid within a period of 30 days from the date of declaration to those members whose names appear on the Register of Members as **on 25-09-2020 (initial closure Date)**.
6. Members are requested to send their requests for any additional information on the Financials of the Company for the period ended 31st March, 2020 at least 7 (Seven) days before the scheduled date of the Meeting.
7. Members are requested to notify changes in their postal/ email addresses and all other correspondences including Dividend matters to the Company Secretary- In Charge, Mysore Paints & Varnish Limited, New Bannimantap Extension, Mysore 570 015 or through email : admin-mpvl@karnataka.gov.in
8. Every member entitled to vote at the Annual General Meeting of the Company can inspect the proxies lodged at the Company at any time during the business hours of the Company during the period beginning twenty four hours before the time fixed for the commencement of the Annual General Meeting and ending on the conclusion of the meeting. However, a prior notice of not less than 3 (three) days in writing of the intentions to inspect the proxies lodged shall be required to be provided to the Company.

9. Members who wish to claim Dividend, which remained unclaimed, are requested to correspond with Company Secretary- In Charge, at the Registered Office of the Company. Members are requested to note that Dividends not encashed or not claimed within seven years from the date of transfer to the Company's Unpaid Dividend Account, will, as per Section 124 of the Companies Act, 2013, (Section 205A of the erstwhile Companies Act, 1956), be transferred to "Investor Education and Protection Fund" (IEPF) established by the Central Government. Further, Shares in respect of such Dividend shall also be transferred to IEPF.
10. MPVL is concerned about the environment and utilizes natural Resources in a sustainable way. Ministry of Corporate Affairs (MCA), Government of India, through its Circular Nos. 17/2011 and 18/2011, dated April 21,2011 and April 29, 2011 respectively, has allowed Companies to send official documents to their shareholders electronically as a part of its green initiatives in Corporate Governance. Recognizing the spirit of the circular issued by the MCA, we henceforth propose to send documents such as Notice convening the General Meeting, Financial Statements, Directors Report, Auditors Report, etc to the email address provided by shareholders to the Company. The Company wishes to go completely paperless and cooperation in this regard is solicited from the Shareholders of the Company. The Shareholders, who wish to receive the Annual Report of the Company through e-mail may provide their e-mail address to the Company.

Please Note that the Annual Report of the Company will also be available on the Company's website www.mysorepaints.karnataka.gov.in for ready reference.

11. The Securities and Exchange Board of India (SEBI) has mandated the submission of the Permanent Account Number (PAN) by every participant in the Securities Market. Therefore, Members are requested to submit their PAN details to the Company.
12. In the case of the Joint-holders attending the Meeting, only such Joint-holders who are First in the order of names will be entitled to vote. Members are requested to inform immediately, of any change in their address registered with the Company quoting their Share Ledger Folio No.
13. Route-map to the venue of the Meeting is provided at the end of the Annual Report.
14. **Due to COVID-19 outbreak, wearing face mask and maintaining physical distance is MANDATORY. No sweet distribution during this accession as precautionary measure.**

DIRECTORS' REPORT

Dear Members,

On behalf of the Board of Directors, I take pleasure in presenting the 74th Board's Report on the performance of your Company, together with the Audited Financial Statements and Auditor's Report for the Financial Year ended on 31st March 2020.

1. STATE OF COMPANY'S AFFAIRS

Your Company is into the business of Manufacture of paints, varnishes and indelible ink. Steps are constantly taken to augment the potential and profitability of the Company. The Company has not forayed into any new business or venture during the Financial Year under report.

2. RESULTS OF OPERATION

(Rs in Lakhs)

Particulars	2019-20	2018-19
Turnover (Gross)	2152.37	6122.27
Other Income	367.96	425.33
Total Expenses	2050.41	4639.12
Profit before Tax	469.92	1889.45
Profit after Tax	337.36	1337.94

The Company manufactured 275.26 MT (Previous Year 383.88 MT) of paints & allied products.

3. DIVIDEND

Based on the Company's performance, your Directors are pleased to recommend for approval of the Members a Final Dividend of 25% (Rs.2.50 per equity Share of Rs.10/- each) for the Financial Year 2019-20. The Final Dividend, if approved by the members would involve a cash out flow of Rs.31,18,918/- (Rupees. Thirty One Lakhs Eighteen Thousand Nine Hundred and Eighteen Only) (including Dividend Distribution Tax). The approved dividend shall be paid in accordance with the applicable regulations of the Companies Act, 2013, and the Rules made there under.

The Register of Members and Share Transfer Register shall remain closed during the period 16-09-2020 to 25-09-2020(both days inclusive).

4 AMOUNT IF ANY, WHICH IT PROPOSES TO, CARRY TO ANY RESERVES.

The Company proposes to transfer a sum of Rs.33,73,625.00 (Rupees Thirty three lakh seventy three thousand six hundred twenty five Only) to General Reserves.

5. MATERIAL CHANGES AND COMMITMENTS AFFECTING THE FINANCIAL POSITION BETWEEN THE END OF THE FINANCIAL YEAR AND THE DATE OF THIS REPORT.

There is no occurrence of material change and commitment made between the end of the Financial Year and date of this Report which has affected the Financial Position of the Company.

6. BOARD OF DIRECTORS AND ITS CONSTITUTION

The Company is managed by the Board of Directors. Sri. Gaurav Gupta, IAS, is the Chairman and Dr. Chandrashekhar Doddamani is the Managing Director of the Company. The other Directors are nominated by Government of Karnataka, being the majority shareholder and cease to hold office upon Nomination being withdrawn by Government of Karnataka (Nominating Authority).

7. MEETINGS HELD DURING THE YEAR (Board Meetings and General Meetings)

Four (4) Board Meetings were held during the Financial Year ended on 31st March, 2020. These Meetings were held on 11th July 2019, 9th September 2019, 14th January 2020, and 17th March 2020. All the Directors attended all the Board Meetings.

The 73rd Annual General Meeting of the Members of the Company was held on 30th September 2019 at the Registered Office of the Company.

The Constitution of Audit Committee, Nomination and Remuneration Committee and Stakeholders Relationship Committee is not applicable to your Company.

8. FORMAL ANNUAL EVALUATION OF THE BOARD AND ITS DIVERSITY

Your Company is a State Government Company and your Directors are evaluated and appointed by the Department of Commerce and Industries, a Department of the

Government of Karnataka, as per its own evaluation methodology. Board Diversity is ensured by the appointing Authority. MCA vide notification dated 5th June 2015 has exempted the Government Companies from formal annual evaluation, by the Board, of its own performance

9. DIRECTORS' RESPONSIBILITY STATEMENT

Pursuant to the provisions of Section 134(5) of the Companies Act, 2013, the Directors hereby confirm and declare that: -

- i. in the preparation of annual accounts, the applicable accounting standards have been followed along with proper explanation relating to material departures, wherever is applicable;
- ii. the Directors had selected such accounting policies and applied them consistently and made judgments and estimates that are reasonable and prudent so as to give a true and fair view of the state of affairs of the Company at the end of Financial Year and the profit of the Company for that period;
- iii. the Directors had taken proper and sufficient care for the maintenance of adequate accounting records in accordance with the provisions of the Companies Act, 2013, for safeguarding the assets of the Company and for preventing and detecting fraud and other irregularities;
- iv. the Directors had prepared the annual accounts on a going concern basis;
- v. the Directors had laid down internal financial controls to be followed by the Company and such internal financial controls are adequate and were operating effectively; and
- vi. The Directors had devised proper systems to ensure compliance with the Provisions of all applicable laws and that such systems were adequate and operating effectively.

10 SHARE CAPITAL

The Authorized Share Capital of the Company stood unaltered at Rs.1,50,00,000/-. The Issued, Subscribed and Paid Up Share Capital of the Company stood unaltered at Rs.1,03,65,500/- Rs.5,00,00,000/- (Rupees Five Crores Only) received from Government of Karnataka was repaid back to the Government with Interest during the Financial Year 2019-2020.

- a. **Issue of Equity Shares with differential rights:** There is no issue of Equity Shares with differential rights during the year. Hence disclosure as provided under Rule 4(4) of Companies (Share Capital and Debentures) Rules, 2014 is not applicable.
- b. **Issue of Sweat Equity Shares:** The Company has not issued any Sweat Equity Shares during the year under report and hence disclosure as required under Rule 8 (13) of Companies (Share Capital and Debentures) Rules, 2014 is not applicable.
- c. **Issue of Employee Stock Option:** The Company has not issued any Stock Options to its Employees and hence disclosure as required under Rule 12 (9) of Companies (Share Capital and Debentures) Rules, 2014 is not applicable.
- d. **Buy Back of Securities:** The Company has not bought back any of its Securities during the Financial Year under report.
- e. **Bonus Shares:** The Company has not issued any Bonus Shares during the Financial Year under report.

11 CONSERVATION OF ENERGY, RESEARCH AND DEVELOPMENT, TECHNOLOGY ABSORPTION, FOREIGN EXCHANGE EARNINGS AND OUT GO

The particulars as prescribed under Section 134(3) (m) of the Companies Act, 2013, read with Rule 8(3) of the Companies (Accounts) Rules, 2014, are set out below:

- **CONSERVATION OF ENERGY:**

The Company continued its emphasis on energy conservation through process optimization and continuous monitoring. Disclosure requirements are not applicable to Company as it is not covered in the list of industries that are required to furnish such details in Form A. Your Company is constantly emphasizing on usage of alternative sources of energy. The Company also educates its employees on conservation of energy at periodic intervals. The Company has not made any Capital Investment on energy conservation equipments. However, adequate measures have been taken to conserve the energy.
- **TECHNOLOGY ABSORPTION, ADOPTION AND INNOVATION:**

The Company has not imported any new technology during the year but continues to use the latest technologies available in-house for improving the productivity and quality of goods manufactured.

- **RESEARCH AND DEVELOPMENT:**

Expenditure incurred on R&D: Rs.8,50,000/- (Rupees Eight Lakhs Fifty Thousand Only) was paid to National Institute of Design, Ahmedabad (A Government of India Enterprises) in order to design bottle system and develop the application system of Indelible Ink under R&D expenditure.

- **FOREIGN EXCHANGE EARNINGS AND OUTGO:** Foreign Exchange earnings & outgo on account of Revenue or Capital Expenses are as follows:

a) Foreign Exchange earnings from Exports	: Rs.2,17,18,739.00
	(Previous Year -Rs. Rs.15,73,44,009.00)
b) Foreign Exchange earnings from Others	: Rs.NIL
	(Previous Year- NIL)
c) Net Foreign Exchange Earnings	: Rs. 2,17,18,739.00
	(Previous Year - 15,73,44,009.00)

12. PARTICULARS OF CONTRACTS OR ARRANGEMENTS WITH RELATED PARTIES.

The Company did not enter into any Related Party Transactions that would attract the provisions of Section 188 of the Companies Act, 2013, and the Rules made there under and hence no Disclosure in Form AOC-2 thereof is required.

13. PARTICULARS OF LOANS, GUARANTEES AND INVESTMENTS.

The Company has not given any loan, or guarantee or provided any security in connection with a loan, or made any investments which are covered under the provisions of Section 186 of the Companies Act, 2013.

14. RISK MANAGEMENT POLICY.

Your Company has well defined policy framework for Enterprise Risk Management formulated by the Internal Auditor of the Company and Managers, who are continuously monitoring the risks pertaining to their area. In the opinion of the Board there are no risks that would threaten the existence of the Company.

15. SIGNIFICANT AND MATERIAL ORDERS PASSED BY THE REGULATORS OR COURTS.

There were no significant and material Orders passed by any Regulators or Courts that would impact the going concern status of the Company and its future operations.

16. COMPANIES WHICH HAVE BECOME OR CEASED TO BE ITS SUBSIDIARIES, JOINT VENTURES OR ASSOCIATE COMPANIES DURING THE YEAR.

Your Company neither does have nor had any Subsidiaries, Joint Ventures or Associate Companies.

17. CORPORATE SOCIAL RESPONSIBILITY (CSR).

a) Brief outline of the Company's CSR policy.

To direct MPVL's CSR Programmes, inter alia, towards achieving one or more of the following –

Enhancing environmental and natural capital; supporting rural development; promoting education including skill development; providing preventive healthcare, providing sanitation and drinking water; creating livelihoods for people, especially those from disadvantaged sections of society, in rural and urban India and preserving and promoting sports.;

To develop the required capability and self-reliance of beneficiaries at the grass roots, in the belief that these are prerequisites for social and economic development;

To engage in affirmative action/interventions such as skill building and vocational training, to enhance employability and generate livelihoods for persons including from disadvantaged sections of society;

To pursue CSR Programmes primarily in areas those fall within the economic vicinity of the Company's operations to enable close supervision and ensure maximum development impact;

To carry out CSR Programmes in relevant local areas to fulfill commitments arising from requests by government/regulatory authorities and to earmark amounts of monies and to spend such monies through such administrative bodies of the government and/or directly by way of developmental works in the local areas around which the Company operates;

To carry out activities at the time of natural calamity or engage in Disaster Management system;

To contribute to the Prime Minister' National Relief Fund or any other fund set up by the Central Government or the State Government for socio-economic development and relief and funds for the welfare of the Scheduled Caste, the Scheduled Tribes, other backward classes, minorities and women.

To contribute or provide funds to technology incubators located within academic institutions which are approved by the Central Government;

To contribute to any fund setup by the Central Government or State Government(s) including Chief Minister's Relief Fund, which may be recognized as CSR activity;

b) Objectives of CSR Policies.

To ensure an increased commitment at all levels in the Organization, to operate its business in an economically, socially and environmentally sustainable manner, while recognizing the interests of the all it's Stake Holders. Further to take up programs that benefit the communities in and around its offices and results over a period of time, in enhancing the quality of life and economic well being of the local populace.

To generate through its CSR initiatives, a community goodwill for MPVL and help reinforce a positive and socially responsible image of the Company as a Corporate entity.

c) Composition of the CSR Committee (as per last Meeting of the Committee).

01	Mrs. N.R. Jaganmatha	Chairman
02	Dr. Chandrashekhar Doddamani	Member

d) Average Net Profit of the Company for the last 3 Financial Years.

The Average Net Profit of the Company for the last 3 Financial Years is Rs.10,28,90,866/- (Rupees Ten Crore Twenty Eight Lakhs Ninety Thousand Eight Hundred and Sixty Six Only).

Particulars	Amount (in Rs.)
PBT – FY 2016-17	6,33,96,176.00
PBT – FY 2017-18	5,63,31,879.00
PBT – FY 2018-19	18,89,44,542.00
TOTAL	30,86,72,597.00
Average of last 3 Financial Years	10,28,90,866.00
CSR Budget for the FY (2019-20)	20,57,817.00

e) Details of CSR spent during the Financial Year.

Sl No.	Particulars	Activities	Amount
01	Nisargha Vidya Mandhira Trust (R), D Kavalande, Nanjanagudu(T). Mysore (D)	Purchase of Furniture's and Facilities of Drinking Water.	Rs. 1,00,000.00
02	Sri. Mahadeshwara Swamy Aided High School, Sindhuvalli (V), Mysore (T)	Financial Assist for Development for School	Rs. 1,50,000.00
03	Sadhvivek Pre & Primary School, Vijayanagar 4 th Stage, Basavanapura, Mysore.	Financial Assist for Development for School	Rs. 1,00,000.00
04	Gowthama Mahabhodi Seva Trust (R), Vijayanagar 3 rd Stage, Mysore.	Free Education for poor Children's & Opening of Old-Age home	Rs. 2,00,000.00
05	Higher Government Girls Primary School, Tilak Nagar, Mysore.	Financial Assist for Development for School	Rs. 1,00,000.00
06	The National Association for the Blind Yadvagiri, Mysore-570020	Financial support for Blind and Deaf students	Rs. 1,00,000.00
07	Deputy Commissioner, Mysore Dist. Mysore.	Financial support for MINI SCIENCE CENTER in one Govt. School.	Rs. 2,00,000.00
08	Swamy Vivekananda Youth Movement, Hebbal, Mysore	Seeking support for poor patients suffering from chronic and terminal illness	Rs. 3,20,000.00
09	Deepa Academy For The Differently Abled. Bengaluru.	Financial support to construct classrooms permanent electrification computer learning centre	Rs. 2,00,000.00
10	Sri Sathya Sai Vaniniketanam (A Unit of Prashanthi Balamandira Trust) Majjur, Shirahatti Taluk, Gadag District.	Financial support for classroom furniture, expansion of kitchen, Audio Video learning Material	Rs. 3,00,000.00
11	Mahabodhi Mission, Buddhist Missionary and Charitable Trust, Medini Village, T. Narasipura Taluk, Mysore District.	For the construction of Hostel of Homeless Students and Meditation Center.	Rs. 1,00,000.00
12	Mangalore One School, Mangalore.	Financial support for classroom girls hygiene room, play equipment, and others	Rs. 3,00,000.00
13	I-care, NITK Surathkal, Mangalore.	Beach Schooling initiative	Rs. 60,000.00
Total Amount			Rs.22,30,000.00

f) Reasons for unspent balance.

As we could not find out suitable proposals under CSR, there is an unspent balance of Rs.14,62,128/- pertaining to F.Y. 2019-20 as on 31st March 2020.

g) A Responsibility Statement of the CSR Committee that the implementation and monitoring of CSR Policy, is in compliance with CSR objectives and policies of the Company.

- i. To ensure an increased commitment at all levels in the Organization and to operate its business in an economically, socially and environmentally sustainable manner while recognizing the interests of all of its Stake Holders.
- ii. To take up programs that benefit the communities in and around its offices and result in enhancing the quality of life and economic well being of the local populace over a period of time.
- iii. To generate through its CSR initiatives, a community goodwill for MPVL and help reinforce a positive and socially responsible image of the Company as a Corporate entity.

18. DISCLOSURE UNDER THE SEXUAL HARASSMENT OF WOMEN AT WORKPLACE (PREVENTION, PROHIBITION AND REDRESSAL) ACT, 2013.

Internal Complaint Committee (ICC) has set up to redress complaints received regarding sexual harassment as per the Sexual Harassment of Women at Workplace (Prevention, Prohibition and Redressal) Act, 2013. All employees (permanent, contractual, temporary, trainees) are covered under the Act.

The following is a summary of sexual harassment complaints received and disposed off during the year 2019-20:

- No of complaints received: NIL
- No of complaints disposed off: NIL

19. HUMAN RESOURCES.

Your Company continues to enjoy cordial and harmonious relations among its employees. Not a single man hour was lost on account of any Industrial Disturbance during the Financial Year 2019-20. Your Directors also wish to place on record their appreciation for the sincere services rendered by the employees during the year.

20. EXTRACT OF THE ANNUAL RETURN

Information required to be disclosed pursuant to Section 134(3)(a) of the Companies Act, 2013, with respect to the details forming part of the extract of the Annual Return in Form MGT-9 are furnished in **Annexure A** which forms part of this Report.

21. DELISTING OF EQUITY SHARES OF THE COMPANY

All Share Transfer and Registrar's works are carried in house at the Registered Office of the Company.

Mr. C. Harakumar, is designated as Company Secretary – In Charge and is the Compliance Officer of the Company.

86,155 Equity Shares of the Company were exclusively listed in Bangalore Stock Exchange. The Bangalore Stock Exchange has been de-recognized on an Application made by it voluntarily.

The Equity Shares of the Company have been placed in the Dissemination Board of the Bombay Stock Exchange (BSE). Pursuant to the notification of the Companies Act, 2013, your Company is no longer a Listed Company (going by the Definition given in the Act). SEBI vide its Circular bearing No.CIR/MRD/DSA/05/2015 dated 17th April 2015 has mandated exclusively Listed Companies of de-recognized Stock Exchanges to either get themselves listed in a Stock Exchange having Nationwide Trading Terminal or to get the Equity Shares delisted. Since the Company does not wish to get its Equity Shares listed in any other Stock Exchange, the Board is taking steps to provide an Exit Opportunity to the existing dissenting Shareholders at a value that shall be decided by the Independent Merchant Bankers who is working on the subject.

22. DEPOSITS

The Company has not accepted any Amount that would fall within the meaning of the term "Deposits" as defined under the provisions of the Companies Act, 2013 and the Rules made there under during the Year under Report

23. AUDITORS

a. STATUTORY AUDITORS:

M/s.L.R.Prakash & Co., Chartered Accountants, are the Statutory Auditors appointed by the Comptroller and Auditor General as per the provisions of Section 139 of the Companies Act, 2013, for the Financial Year 2019-20.

In terms of the provisions of the Companies Act, 2013 and the Rules made there under, the remuneration payable to the auditors shall be fixed by the Company at the Annual general Meeting and members consent for the same is sought.

b. INTERNAL AUDITORS:

M/s. Naveen Kumar D.V & Associates., Chartered Accountants are appointed as Internal Auditors, during the FY 2019-20.

c. COST AUDITORS:

Mr. Purushotham, Cost Accountant, was appointed as Cost Auditor to maintain Cost Records during the FY 2019-20.

24. EXPLANATIONS OR COMMENTS ON AUDITORS QUALIFICATIONS, ETC
The comments / observations of the auditors are noted and replies by the Board are furnished in Annexure – B to this Report.

25. OTHER INFORMATION

- a. General Body Meetings:** The Venue, date and time of the Annual General Meetings held during the preceding three years and Special Businesses taken there at in those Meeting are mentioned as under:

Year	Venue	Date & Time	Special Businesses
2016-17	Registered Office	26.09.2017 (3.30pm)	No Special Business was taken up.
2017-18	Registered Office	28.09.2018 (11.30 A.M.)	No Special Business was taken up.
2018-19	Registered Office	30.09.2019 (11.30 A.M.)	No Special Business was taken up.

The Company has not convened any Extraordinary General Meetings during the Financial Year under report.

- b. General Shareholders Information:**

i. Date, time and venue of the 74th Annual General Meeting: 25-09-2020 at the Registered Office of the Company at 11.30 A.M.

ii) Book Closure Date: 16-09-2020 to 25-09-2020 (both days including)

- c. Dividend Payment Date:**

The Dividend as recommended by the Board, if approved by the Shareholders at the 74th Annual General Meeting, shall be paid within the time period prescribed under the Companies Act, 2013.

26. ACKNOWLEDGEMENTS

The Board wishes to place on record its appreciation for the co-operation and assistance extended by the Government of Karnataka, Government of India and State Bank of India. Your Directors also wish to place on record their appreciation for the sincere services rendered by the employees during the year. The Board also places on record its appreciation to all the Shareholders of the Company for their continued support and co-operation.

Place : Bengaluru

Date : 02-09-2020

By Order of the Board

Sd/-

(Gaurav Gupta, I.A.S.)

CHAIRMAN

(DIN - 021984763)

ANNEXURE - B

Addendum to Directors Report on the statutory Auditor's observations on the Accounts of the Company for the years ended 31st March 2020.

Para No.	Refer Statutory Auditors' Report	Replies
A.	Corporate Social Responsibility. [CSR]	The list of Corporate Social Responsibility expenditure is identified. Hence provision is made as the expense is certain. The same will be followed in future as per section 8 ICAI guidance note on expenditure on CSR activity issued by ICAI.
B.	Trade Receivables.	Out of Rs. 38.18 lakh trade receivables which are older than 3 years ➤ The company has obtained decree for recovery up to Rs.14.02 lakh. ➤ Rs.10.86 lakh due from Govt Depts/PSU. ➤ Rs.9.81 lakh due from Sugar Industries. ➤ Rs.3.49 lakh due from others. for which action has been taken to recover and to make necessary provision.
C.	Company's Advances.	The Company made advance amounting to Rs.11,71,038.00/- pertains to amount receivable from BPCL for which company, has filed case and obtained decree. The matter is in High Court and action will be taken as per the orders of the Court.
D.	Fixed Assets.	In order to assess the impairment of loss of Fixed Assets, the assignment of physical verification of fixed assets has been entrusted to the M/s. P.S & Co., Auditors and the same has been carried out by the Auditors and have already submitted the physical inspection report. In order to ascertain the impairment loss of an asset which is the carrying cost of an asset in excess of its recoverable amount, the recoverable value of each item of fixed assets including plant and machinery, furniture and fixtures, computer and accessories, electrical equipment's, vehicles etc. has to be ascertained. The same is under process and will be able to ascertain the impairment loss of fixed assets in the coming years.
E.	Depreciation.	The Company is charging depreciation for full year instead for pro-rata basis as per Accounting policy of the Company.
F.	Employer Provident Fund (EPF)	The MPVL EPF Trust transferred to EPFO office, Mysuru, with effect from June 2016 with the permission of Board and along with the realization of investments made by the MPVLEPF trust. The deficit amount of Rs.17,65,031/- was transferred to EPFO office from MPVL on behalf of MPVL EPF Trust with the permission of Board and balance amount of Rs.8,57,711.85 which invested in Punjab Finance Corporation Bond and Mutual Fund will be transferred to MPVL after realizing the said amount.

**For & on Behalf of the Board
By Order of the Board of
Mysore Paints and Varnish Limited**

Place : Bengaluru

Date : 02-09-2020

Sd/-
(Gaurav Gupta, I.A.S.)
CHAIRMAN
(DIN - 021984763)

L.R.PRAKASH & CO.,

Chartered Accountants

138/A, 1st Floor, Ramvilas Road,

Mysuru - 570 014

Phone : 0821 - 2424997

E-mail: lrpcomys@yahoo.co.in

Independent Auditor's Report

TO THE MEMBERS OF MYSORE PAINTS & VARNISH LIMITED

Report on the Audit of the standalone Financial Statements

Qualified Opinion

We have audited the accompanying standalone financial statements of **MYSORE PAINTS & VARNISH LIMITED** (“**the Company**”), which comprise the Balance Sheet as at March 31, 2020, the Statement of Profit and Loss, and statement of Cash Flows for the year then ended, and notes to the financial statements, including a summary of significant accounting policies and other explanatory information.

In our opinion and to the best of our information and according to the explanations given to us, the aforesaid standalone financial statements give the information required by the Act in the manner so required and give a true and fair view in conformity with the accounting principles generally accepted in India, of the state of affairs of the Company as at March 31, 2020, and profit, and its cash flows for the year ended on that date, except for the effects of the matter described in the Basis for the qualified opinion section of our report.

Basis for Qualified Opinion

We conducted our audit in accordance with the Standards on Auditing (SAs) specified under section 143(10) of the Companies Act, 2013. Our responsibilities under those Standards are further described in the *Auditors' Responsibilities for the Audit of the Financial Statements* section of our report. We are independent of the Company in accordance with the Code of Ethics issued by the Institute of Chartered Accountants of India together with the ethical requirements that are relevant to our audit of the financial statements under the provisions of the Companies Act, 2013 and the Rules there under, and we have fulfilled our other ethical responsibilities in accordance with these requirements and the Code of Ethics. We believe that the audit evidence we have obtained is sufficient and appropriate to provide a basis for our qualified audit opinion.

Basis for Qualified Opinion :

- a) A sum of **Rs.20,57,817/-** has been debited to the profit and loss account (**Refer note 24-other expenses**) being the provision made for expenditure on corporate social responsibility from the provision the company has been spent of Rs.5,95,689/-and Unspent CSR Provision of Rs.14,62,128/-. Section 8 of Guidance Note on accounting for expenditure on CSR activity issued by ICAI stipulates that no provision for CSR expenditure is required to be made in the financial statement for the amount that is not spent on CSR during the reporting period. Hence, the aforesaid provision of Rs.14,62,128/- has resulted in the overstatement of expenses and consequent understatement of profit by Rs. 14,62,128/-
- b) The Company's trade receivables include **Rs 38,18,152.-** (As at March 2019–Rs 46,13,788/-) which are older than 3 year i.e., beyond the recovery period prescribed under the Limitation Act, 1963 and in our opinion it may not be recovered. However suitable provision is not made in the accounts. The net profit & the trade receivables respectively are overstated to this extent. (**Refer note 26(xxiii)(i) – Other Additional Notes/Information**)
- c) The Company's advances includes **Rs 11,71,038/-**(As at March 2019-Rs.11,71,370/-) Recovery suit has been filed by the company. Since court hearing are in process .The Cases are yet to be adjudicated. Hence, No provision has been made in the books of accounts.(**Refer note 26 (xxiii) (j) - Other Additional Notes/Information**).
- d) The Company has not reviewed the carrying amounts of its Fixed Assets and has not recognized impairment loss, if any, arising out of such review as required under AS-28-Impairment of Assets. However, pending identification of such losses, we are unable to quantify the impact thereof on the financial Statements.
- e) The Company has charged depreciation for full year on the fixed assets acquired during the year instead as per provision of companies act 2013. Consequently depreciation is charged higher by **Rs 34,289/-**(As at March 2019 -Rs.52,139/-) and the profit & the fixed assets respectively are understated to this extent(**Refer Note 2 of Significant Accounting Policies (Property, Plant &Equipment)**). The accounting policy is not in consonance with Schedule II, Companies Act, 2013.
- f) The company at formed M/S Mysore Paints & Varnish Limited Employer Provident Fund Trust for the collection & Management of the Employees Contribution along with the Employer Contribution.

As per the resolution passed in the 354th MPVL Board Meeting & 470th, 479th MPVL EPF Trustees meeting, it was decided to surrender the Exempted Provident Fund trust of MPVL to EPFO with Effect from 1st June 2016.

Accordingly The had to Realise it's investments to transfer the contribution of Employer & Interest to EPFO. The Trust couldn't realize the investments made in Punjab Finance Corporation Bond of Rs.5,00,000/- ,Mutual Fund folio Rs.1,77,397.85/-along with interest outstanding Punjab National Corporation Bond of Rs.1,80,314/-

After realization of the investments except as mentioned above there was a deficit of Rs.17,65,031/- which had to be transferred to EPFO in the 369th board rule. Accordingly the company has written off the deficit of Rs.17,65,031/- paid to EPFO in the books of accounts of the company .Hence, the aforesaid deficit of Rs.17,65,013/- has resulted in the overstatement of expenses & consequent understatement of profit by Rs.17,65,013/- (Refer Note 26(xii) – Other Additional Notes/Information)

g) The aggregate net impact of qualifications of Para (a) (b) (c) (e) & (f) on the profit is that the profit is overstated by Rs 17,27,760/-.

Key Audit Matters

Reporting of key audit matters as per SA 701: Key Audit Matters are not applicable to the Company as it is an unlisted Company.

Responsibility of Management for the Standalone Financial Statements

The Company's Board of Directors is responsible for the matters stated in Section 134(5) of the Companies Act, 2013 ("the Act") with respect to the preparation of these standalone financial statements that give a true and fair view of the financial position, financial performance and Cash Flows of the Company in accordance with the Accounting principles generally accepted in India, including the Accounting Standards specified under Section 133 of the Act, except to the extent stated in basis of qualified opinion paragraph.

This responsibility also includes maintenance of adequate accounting records in accordance with the provision of the Act for safeguarding the assets of the Company and for preventing and detecting frauds and other irregularities; selection and application of appropriate accounting policies; making judgments and estimates that are reasonable and prudent; and design, implementation and maintenance of adequate internal financial controls, that were operating effectively for ensuring the accuracy and completeness of the accounting records, relevant to the preparation and presentation of the financial statements that give a true and fair view and are free from material misstatement, whether due to fraud or error.

In preparing the standalone financial statements, management is responsible for assessing the Company's ability to **continue as a going concern**, disclosing, as applicable, matters related to going concern and using the going concern basis of accounting unless management either intends to liquidate the Company or to cease operations, or has no realistic alternative but to do so.

The Board of Directors are responsible for overseeing the Company's financial reporting process.

Auditor's Responsibility for the Audit of the Financial Statements

Our objectives are to obtain reasonable assurance about whether the financial statements as a whole are free from material misstatement, whether due to fraud or error, and to issue an auditor's report that includes our opinion. Reasonable assurance is a high level of assurance, but is not a guarantee that an audit is conducted in accordance with SAs will always detect a material misstatement when it exists. Misstatements can arise from fraud or error and are considered material if, individually or in the aggregate, they could reasonably be expected to influence the economic decisions of users taken on the basis of these financial statements.

A further description of our responsibility for the audit of financial statements is included in "Annexure A" of these auditors' report. This Annexure forms part of our auditors' report.

Report on Other Legal and Regulatory Requirements

1. As required by the Companies (Auditor's Report) Order, 2016 ('the Order') issued by the Central Government of India in terms sub-section (11) of section 143 of the Companies Act, 2013, we give in the "**Annexure B**" a statement on the matters specified in the paragraph 3 and 4 of the order, to the extent applicable.
2. As required by Section 143(3) of the Act, based on our audit we report that:
 - a. We have sought and obtained all the information and explanations which to the best of our knowledge and belief were necessary for the purposes of our audit.
 - b. In our opinion, proper books of account as required by law have been kept by the Company so far as it appears from examination of those books.
 - c. The Balance Sheet, the Statement of Profit and Loss, and the Cash Flow Statement dealt with by this Report are in agreement with the books of account.
 - d. In our opinion, the aforesaid standalone financial statements comply with Accounting Standards specified under Section 133 of the Act, read with Rule 7 of Companies (Accounts) Rules, 2014.
 - e. Sub-section (2) of Section 164 of the Companies Act, 2013 is not applicable to the Company vide notification GSR 463(E); F.No 1/2/2014-CL.V dated 5th June, 2015.

- f. With respect to the adequacy of the internal financial controls over financial reporting of the Company and the operating effectiveness of such controls, refer to our separate Report in “Annexure C”.
- g. With respect to the other matters to be included in the Auditor’s Report in accordance with Rule 11 of the Companies (Audit and Auditors) Rules, 2014, in our opinion and to the best of our information and explanations given to us :
 - i. The Company has disclosed the impact of pending litigation on its financial position in its financial statements- Refer Note. 26(xxiii) (c) - Other Additional Notes/Information.
 - ii. The Company did not have any long-term contracts including derivative contracts for which there were any material foreseeable losses.
 - iii. There has been no delay in transferring amounts, required to be transferred, to the Investor Education and Protection Fund by the Company.
3. Further, in compliance with the provision of the section 143(5) of Companies Act 2013, and further to the directions issued by the Comptroller and Auditor General of India , we report that:
 - i. The company is maintaining its books of accounts & Inventory in the manual system. Company is also entering accounting transactions in tally accounting software .The Inventory as on 31st March 2020 has been adopted as per the data available in the manual system & certified by the management. We have not come across any instances of accounting transactions being recorded outside the IT system.
 - ii. There are no cases of restructuring of an existing loan or cases of waiver or write off to debts/ loans or interest etc made by a lender to the company due to the company’s inability to repay the loan.
 - iii. There were no funds that were received/receivable for specific schemes from Central / State agencies.

For L.R.PRAKASH & CO.,

Chartered Accountants

Firm Registration #002733S

Sd/-

L.R.PRAKASH

Partner

Membership # 026654

UDIN: 20026654AAAACF8774

Place : Mysuru

Date : 22nd July, 2020

“Annexure A” to the Independent Auditors’ Report

As part of an audit in accordance with Standards on Auditing (SAs), we exercise professional judgment and maintain professional skepticism throughout the audit. We also:

- Identify and assess the risks of material misstatement of the financial statements, whether due to fraud or error, design and perform audit procedures responsive to those risks, and obtain audit evidence that is sufficient and appropriate to provide a basis for our opinion. The risk of not detecting a material misstatement resulting from fraud is higher than one resulting from error, as fraud may involve collusion, forgery, intentional omissions, misrepresentations, or the override of internal control.
- Obtain an understanding of internal control relevant to the audit in order to design audit procedures that are appropriate in the circumstances. U/s 143(3)(i) of Companies Act, 2013, we are also responsible for expressing our opinion on whether the company has adequate internal financial controls system in place and the operating effectiveness of such controls.
- Evaluate the appropriateness of accounting policies used and the reasonableness of accounting estimates and related disclosures made by management.
- Conclude on the appropriateness of management’s use of going concern basis of accounting and based on the audit evidence obtained, whether a material uncertainty exists related to events or conditions that may cast a significant doubt on the Company’s ability to continue as a going concern. If we conclude that a material uncertainty exists, we are required to draw attention in our auditors’ report to the related disclosures in the financial statements or, if such disclosures are inadequate, to modify our opinion. Our conclusions are based on the audit evidence obtained up to the date of our auditor’s report. However, future events or conditions may cause the Company to cease to continue as a going concern.

- Evaluate the overall presentation, structure and content of the financial statements, including the disclosures and whether the financial statements represent the underlying transactions and events in a manner that achieves fair presentation.

We communicate with those charged with governance regarding, among other matters, the planned scope and timing of the audit and significant deficiencies in internal control that we identify during our audit.

We also provide those charged with governance with a statement that we have complied with relevant ethical requirements regarding independence and to communicate with them all relationships and other matters that may reasonably be thought to bear on our independence and where applicable, related safeguards.

For L.R.PRAKASH & CO

Chartered Accountants

Firm Registration # 002733S

Sd/-

(L.R. PRAKASH)

Partner

Membership # 026654

UDIN: 20026654AAAACF8774

Place : Mysuru

Date : 22nd July, 2020

“Annexure B” to the Independent Auditors’ Report

The Annexure referred to in paragraph 1 under the heading “Report on Other Legal and Regulatory Requirements” of Independent Auditors’ Report of even date to the members of Mysore Paints and Varnish Limited on the financial statements for the year ended 31 March 2020.

We Report that:

- i. (a) The Company has maintained proper records showing full particulars, including quantitative details and situation of fixed assets.
 - (b) The fixed assets are physically verified by the management according to a phased program designed to cover all the items over a period of three years, which in our opinion, is reasonable having regard to the size of the Company and the nature of its assets. No material discrepancies were noticed on such verification.
 - (c) As per the information and explanation given to us, and on the basis of our examination of the records of the Company, the title deeds of immovable properties are held in the name of the Company.
- ii. The inventory has been physically verified by the management at reasonable intervals and no material discrepancy was noticed on physical verification of the inventory by the management.
- iii. (a) The Company has not granted unsecured loans to Companies covered in the register maintained under Section 189 of the Companies Act, 2013 (‘the Act’).
 - b) Accordingly, paragraph 3(iii) (b) and 3(iii) (c) of the Order are not applicable to the Company.
- iv. According to the information and explanations given to us, the Company has not given any loans, investments, guarantees and security during the year. Accordingly, paragraph 3(iv) of the order is not applicable.
- v. The Company has not accepted any deposits from the public within the meaning of Section 73 to 76 or any other Relevant Provisions of the Act, and the rules framed there under. No order has been passed by National Company Law Tribunal or Reserve Bank of India or any Court or any other Tribunal.
- vi. We have broadly reviewed the books of account maintained by the Company in respect of products where, pursuant to the Rules made by the Central Government, the maintenance of cost records has been prescribed under section 148(1) of the Act, and the prescribed accounts and records have been made and maintained in respect of the

products manufactured by the company. We have not, however, made a detailed examination of the records with a view to determine whether they are accurate or complete.

- vii. a) According to the information and explanations given to us and the records of the Company examined by us, no undisputed statutory dues including provident fund, employees' state insurance, sales tax, service tax, Goods and Service Tax, customs duty, value added tax, excise duty, cess and other statutory dues as applicable with the appropriate authorities.
- b) In our opinion and according to information and explanation given to us during the course of the audit, there are no material dues of Income Tax, GST, and duty of customs, which have not been deposited with the appropriate authorities on account of any dispute except as stated below **(Also refer Note 26(i) (b) - Other Additional notes/ information) forming part of financial statements.**

Description	Amount	From where pending	Remarks
The Company has filed a revised return on 07-01-1999 (AY 1997-98) for the purpose of refund. The Company had filed a condonation application to CBDT through proper channel, for condonation of delay.	8,75,199	Commissioner of Income Tax, Mysore	The IT Dept has rejected the application as it was time barred.

- viii. According to the records of the Company examined by to us and the information and explanations given to us, the Company has not defaulted in repayment of dues to any financial institution or bank as at the balance sheet date. The Company has not issued any debentures.
- ix. According to the information and explanations given to us and the records of the Company examined by us, the Company has not raised money by public offer (including debt instruments) during the year. No term loan has been availed by the company.
- x. During the course of our examination of the books and records of the company, carried out in accordance with the generally accepted auditing practices in India, and according to the information and explanations given to us, we have neither come

across any instance of material fraud on the company by its officers or employees or by the company, noticed or reported during the year, nor have we been informed of any such case by the management.

- xi. According to the information and explanations given to us and the records of the Company examined by us, the managerial remuneration has been paid in accordance with the requisite approvals mandated by the provisions of section 197 to be read with schedule V to the Act.
- xii. According to the information and explanations given to us, The Company has not been incorporated as a “Nidhi Company”. Accordingly, paragraph 3(xii) of the Order is not applicable.
- xiii. As per the information and explanation given to us and the records examined by us, all related party transactions are in compliance with sections 177 and 188 of the Act, where applicable and the details of such transactions have been disclosed in the Financial Statements as required by the applicable accounting standards.
- xiv. As per the information and explanation given to us and the records examined by us, the Company has not made any preferential allotment or private placement of shares or fully or partly convertible debentures during the year under review. Accordingly paragraph 3(xiv) of the Order is not applicable.
- xv. According to the information and explanations given to us, the Company has not entered into any non-cash transactions with directors or persons connected with him/her. Accordingly, paragraph 3(xv) of the Order is not applicable.
- xvi. The company is not engaged in the business of non-banking financial institution (NBFI) and hence is not required to be registered under section 45-IA of the Reserve Bank of India Act, 1934.

For L.R. PRAKASH & CO
Chartered Accountants
Firm Registration # 002733S

Sd/-

(L.R. Prakash)

Partner

Membership # 026654

UDIN: 20026654AAAACF8774

Place : Mysuru

Date : 22nd July, 2020

“Annexure C” to the Independent Auditors’ Report

The Annexure Referred to in paragraph 2(f) under the heading “Report on Other Legal and Regulatory Requirements” of Independent Auditors’ Report of even date to the members of Mysore Paints and Varnish Limited on the financial statements for the year ended 31 March 2020.

Report on the Internal Financial Controls under Clause (i) of Sub-section 3 of Section 143 of the Companies Act, 2013 (“the Act”)

We have audited the internal financial controls over financial reporting of Mysore Paints & Varnish Ltd (“the Company”) as of March 31, 2020 in conjunction with our audit of the financial statements of the Company for the year ended on that date.

Management’s Responsibility for Internal Financial Controls

The Company’s management is responsible for establishing and maintaining internal financial controls based on the internal control over financial reporting criteria established by the Company considering the essential components of internal control as stated in the Guidance Note on Audit of Internal Financial Controls over Financial Reporting issued by the Institute of Chartered Accountants of India (ICAI). These responsibilities include the design, implementation and maintenance of adequate internal financial controls that were operating effectively for ensuring the orderly and efficient conduct of its business, including adherence to company’s policies, the safeguarding of its assets, the prevention and detection of frauds and errors, the accuracy and completeness of the accounting records, and the timely preparation of reliable financial information, as required under the Companies Act, 2013.

Auditors’ Responsibility

Our responsibility is to express an opinion on the Company’s internal financial controls over financial reporting based on our audit. We conducted our audit in accordance with the Guidance Note on Audit of Internal Financial Controls Over Financial Reporting (the “Guidance Note”) and the Standards on Auditing, issued by ICAI and deemed to be prescribed under section 143(10) of the Companies Act, 2013, to the extent applicable to an audit of internal financial controls, both applicable to an audit of Internal Financial Controls and, both issued by the Institute of Chartered Accountants of India. Those Standards and the Guidance Note require that we comply with ethical requirements and plan and perform the audit to obtain

reasonable assurance about whether adequate internal financial controls over financial reporting was established and maintained and if such controls operated effectively in all material respects.

Our audit involves performing procedures to obtain audit evidence about the adequacy of the internal financial controls system over financial reporting and their operating effectiveness. Our audit of internal financial controls over financial reporting included obtaining an understanding of internal financial controls over financial reporting, assessing the risk that a material weakness exists, and testing and evaluating the design and operating effectiveness of internal control based on the assessed risk. The procedures selected depend on the auditor's judgement, including the assessment of the risks of material misstatement of the financial statements, whether due to fraud or error.

We believe that the audit evidence we have obtained is sufficient and appropriate to provide a basis for our audit opinion on the Company's internal financial controls system over financial reporting.

Meaning of Internal Financial Controls over Financial Reporting

A company's internal financial control over financial reporting is a process designed to provide reasonable assurance regarding the reliability of financial reporting and the preparation of financial statements for external purposes in accordance with generally accepted accounting principles. A company's internal financial control over financial reporting includes those policies and procedures that (1) pertain to the maintenance of records that, in reasonable detail, accurately and fairly reflect the transactions and dispositions of the assets of the company; (2) provide reasonable assurance that transactions are recorded as necessary to permit preparation of financial statements in accordance with generally accepted accounting principles, and that receipts and expenditures of the company are being made only in accordance with authorisations of management and directors of the company; and (3) provide reasonable assurance regarding prevention or timely detection of unauthorised acquisition, use, or disposition of the company's assets that could have a material effect on the financial statements.

Inherent Limitations of Internal Financial Controls over Financial Reporting

Because of the inherent limitations of internal financial controls over financial reporting, including the possibility of collusion or improper management override of controls, material misstatements due to error or fraud may occur and not be detected. Also, projections of any evaluation of the internal financial controls over financial reporting to future periods are subject

to the risk that the internal financial control over financial reporting may become inadequate because of changes in conditions, or that the degree of compliance with the policies or procedures may deteriorate.

Opinion

In our opinion, the Company has, in all material respects, an adequate internal financial controls system over financial reporting and such internal financial controls over financial reporting were operating effectively as at March 31, 2020, based on the internal control over financial reporting criteria established by the Company considering the essential components of internal control stated in the Guidance Note on Audit of Internal Financial Controls Over Financial Reporting issued by the Institute of Chartered Accountants of India.

For L.R. PRAKASH & CO

Chartered Accountants

Firm Registration No: 002733S

Sd/-

(L.R. Prakash)

Partner

Membership #026654

UDIN: 20026654AAAACF8774

Place : Mysuru

Date : 22nd July, 2020

COMMENTS OF THE COMPTROLLER AND AUDITOR GENERAL OF INDIA UNDER SECTION 143(6)(b) OF THE COMPANIES ACT, 2013 ON THE FINANCIAL STATEMENTS OF MYSORE PAINTS AND VARNISH LIMITED, MYSORE FOR THE YEAR ENDED 31 MARCH 2020.

The preparation of financial statements of **The Mysore Paints & Varnish Limited, Mysore**, for the year ended **31 March 2020** in accordance with the financial reporting framework prescribed under the Companies Act, 2013 is the responsibility of the management of the company. The statutory auditor appointed by the Comptroller and Auditor General of India under section 139(5) of the Act is responsible for expressing opinion on the financial statements under section 143 of the Act based on independent audit in accordance with the standards on auditing prescribed under section 143(10) of the Act. This is stated to have been done by them vide their audit report dated 22 July 2020.

I on behalf of the Comptroller and Auditor General Of India, have decided not to conduct the supplementary audit of the financial statements of **The Mysore Paints and Varnish Limited, Mysore**, for the year ended **31 March 2020** under section 143(6)(a) of the Act.

For and on behalf of the
Comptroller and Auditor General of India
Sd/-
(ANUP FRANCIS DUNGDUNG)
ACCOUNTANT GENERAL (AUDIT - II)
KARNATAKA, BENGALURU

Bengaluru

Date : 27.08.2020

FORM NO. MGT 9
EXTRACT OF ANNUAL RETURN
as at Financial Year ended on 31.03.2020
Pursuant to Section 92 (3) of the Companies Act, 2013 and rule 12(1) of the
Company (Management & Administration) Rules, 2014.

I REGISTRATION & OTHER DETAILS:

i	CIN	U51434KA1947SGC000503
ii	Registration Date	4 th November 1947
iii	Name of the Company	MYSORE PAINTS AND VARNISH LIMITED
iv	Category/Sub-category of the Company	State Government Company.
v	Address of the Registered office & contact details	THILAKNAGAR, MYSORE, KARNATAKA-570015
vi	Whether Listed Company	No
vii	Name, address & contact details of the Registrar & Transfer Agent, if any.	NA

II Principal Business Activities of the Company

All the business activities contributing 10% or more of the total turnover of the company shall be stated

SL No	Name & Description of main Products/services	NIC Code of the Product/service	% to total turnover of the company
1	Paints and Varnishes	2022	21.32%
2	Indelible Ink	2022	78.68%

III Particulars of Holding, Subsidiary & Associate Companies

SI No	Name & Address of the Company	CIN/GLN	Holding Subsidoaru/ Associate	% of Shares Held	Applicable Section Section
1	NA	NA	NA	NA	NA

IV SHAREHOLDING PATTERN (Equity Share capital Break up as % to total Equity)									
Category of Shareholders	No. of Shares held at the beginning of the year				No. of Shares held at the end of the year				% Change during the year
	Demart	Physical	Total	% of Total Shares	Demart	Physical	Total	% of Total Shares	
A. Promoters									
(1) Indian									
a) Individual / HUF	NIL	NIL	NIL	NIL	NIL	NIL	NIL	NIL	NIL
b) Govt. (Govt. of Karnataka)	NIL	9,47,300	9,47,300	91.39	NIL	9,47,300	9,47,300	91.39	NIL
c) Bodies Corporates	NIL	NIL	NIL	NIL	NIL	NIL	NIL	NIL	NIL
d) Bank/FI	NIL	NIL	NIL	NIL	NIL	NIL	NIL	NIL	NIL
e) Any other	NIL	NIL	NIL	NIL	NIL	NIL	NIL	NIL	NIL
SUB TOTAL (A) (1)	NIL	9,47,300	9,47,300	91.39	NIL	9,47,300	9,47,300	91.39	NIL
(2) Foreign									
a) NRI- Individuals	NIL	NIL	NIL	NIL	NIL	NIL	NIL	NIL	NIL
b) Other Individuals	NIL	NIL	NIL	NIL	NIL	NIL	NIL	NIL	NIL
c) Bodies Corp.	NIL	NIL	NIL	NIL	NIL	NIL	NIL	NIL	NIL
d) Banks/FI	NIL	NIL	NIL	NIL	NIL	NIL	NIL	NIL	NIL
e) Any other...	NIL	NIL	NIL	NIL	NIL	NIL	NIL	NIL	NIL
SUB TOTAL (A) (2)	NIL	NIL	NIL	NIL	NIL	NIL	NIL	NIL	NIL
Total Shareholding of Promoter (A)= (A)(1)+ (A)(2)	NIL	9,47,300	9,47,300	91.39	NIL	9,47,300	9,47,300	91.39	NIL

B. PUBLIC SHAREHOLDING												
(1) Institutions												
a) Mutual Funds	NIL	NIL	NIL	NIL	NIL	NIL	NIL	NIL	NIL	NIL	NIL	NIL
b) Banks/FI	NIL	NIL	NIL	NIL	NIL	NIL	NIL	NIL	NIL	NIL	NIL	NIL
c) Central govt	NIL	NIL	NIL	NIL	NIL	NIL	NIL	NIL	NIL	NIL	NIL	NIL
d) State Govt.	NIL	NIL	NIL	NIL	NIL	NIL	NIL	NIL	NIL	NIL	NIL	NIL
e) Venture Capital Fund	NIL	NIL	NIL	NIL	NIL	NIL	NIL	NIL	NIL	NIL	NIL	NIL
f) Insurance Companies	NIL	NIL	NIL	NIL	NIL	NIL	NIL	NIL	NIL	NIL	NIL	NIL
g) FIIS	NIL	NIL	NIL	NIL	NIL	NIL	NIL	NIL	NIL	NIL	NIL	NIL
h) Foreign Venture Capital Funds	NIL	NIL	NIL	NIL	NIL	NIL	NIL	NIL	NIL	NIL	NIL	NIL
i) Others (specify)	NIL	NIL	NIL	NIL	NIL	NIL	NIL	NIL	NIL	NIL	NIL	NIL
SUB TOTAL (B)(1):	NIL	NIL	NIL	NIL	NIL	NIL	NIL	NIL	NIL	NIL	NIL	NIL
(2) Non Institutions												
a) Bodies corporates												
i) Indian	NIL	14,900	14,900	1.44	NIL	15250	15250	1.47	0.03	NIL	NIL	NIL
ii) Overseas	NIL	NIL	NIL	NIL	NIL	NIL	NIL	NIL	NIL	NIL	NIL	NIL
b) Individuals												
i) Individual shareholders holding nominal share capital upto Rs.1 lakhs	NIL	74,350	74,350	7.17	NIL	74,000	74,000	7.14	0.03	NIL	NIL	NIL
ii) Individuals shareholders holding nominal share capital in excess of Rs. 1 lakhs	NIL	NIL	NIL	NIL	NIL	NIL	NIL	NIL	NIL	NIL	NIL	NIL
c) Others (specify)	NIL	NIL	NIL	NIL	NIL	NIL	NIL	NIL	NIL	NIL	NIL	NIL
SUB TOTAL (B)(2):	NIL	89250	89250	8.61	NIL	89250	89250	8.61	NIL	NIL	NIL	NIL
Total Public Shareholding (B)=(B)(1)+(B)(2)	NIL	89250	89250	8.61	NIL	89250	89250	8.61	NIL	NIL	NIL	NIL
C. Shares held by Custodian for GDRs & ADRs	NA	NA	NA	NA	NA	NA	NA	NA	NA	NA	NA	NA
Grand Total (A+B+C)	NIL	1036550	1036550	100	NIL	1036550	1036550	100	NIL	NIL	NIL	NIL

(ii) SHAREHOLDING OF PROMOTERS									
SI No.	Shareholders Name	Shareholding at the beginning of the year			Shareholding at the end of the year			% change in share holding during the year	
		No. of Shares	% of total shares of the company	% of shares pledged encumbered to total shares	No of Shares	% of total shares of the company	% of shares pledged encumbered to total shares		
1	Government of Karnataka	947300	91.39	NA	947300	91.39	NA		
									NO CHANGE
	Total	947300	91.39	NIL	947300	91.39	NIL		
(iii) CHANGE IN PROMOTERS' SHAREHOLDING (SPECIFY IF THERE IS NO CHANGE)									
SI No.	Particulars	Share holding at the beginning of			Cumulative Share holding during				
		No. of Shares	% of total Shares of the company	% of total Shares of the company	No. of Shares	% of total shares of the company	% of total shares of the company		
	At the beginning of the year	947300	91.39	91.39	947300	91.39			
	Date wise increase/decrease in Promoters Share holding during the year specifying the reasons for increase/decrease (e.g. allotment/transfer/bonus/sweat equity etc)								NO CHANGE
	At the end of the year	947300	91.39	91.39	947300	91.39			

Mysore Paints & Varnish Limited, Mysore

(iv) SHAREHOLDING PATTERN OF TOP TEN SHAREHOLDERS (OTHER THAN DIRECTORS, PROMOTERS & HOLDERS OF GDRs & ADRs)									
SI No.	Shareholders Name	Shareholding at the beginning of year			Shareholding at the end of the year			% change in share holding during the year	
		No of shares	% of total Shares of the Company	% of shares pledged encumbered to total shares	No of shares	% of total Shares of the Company	% of shares pledged encumbered to total shares		
1	Wadiyar Investments (P) Ltd.,	9600	0.93	NA	9600	0.93	NA		
2	Mr. Bhavarlal B. Jain	1100	0.11	NA	1100	0.11	NA		
3	Sri Kanta Datta Narasimharaja Wadiyar (Deceased)	5500	0.53	NA	5500	0.53	NA		
4	Mrs. Pramoda Devi Wadiyar	5000	0.48	NA	5000	0.48	NA		
5	Mysore International								
	Travel Agency (P) Ltd.	5000	0.48	NA	5000	0.48	NA		NO CHANGE
6	M/s.Shamasunder								
	Sales Corporation	4537	0.43	NA	4537	0.43	NA	NA	NIL
7	A.R.Ganeshwar	2424	0.23	NA	2424	0.23	NA		
8	Mr. Sunil Kumar	1700	0.16	NA	1700	0.16	NA		
9	Dinesh Shantilal Sheth & Narendra Shantilal Sheth	1200	0.12	NA	1200	0.12	NA		
10	Sri Govindabhai Baldevbhai Desia and Ms Bhavana G Desai	1100	0.11	NA	1100	0.11	NA	NA	NIL
	TOTAL	39653	3.82	NIL	41903	4.03	NIL	NA	0.21

(v) SHAREHOLDING OF DIRECTORS & KMP					
Sl.No	For Each of the Directors & KMP	Shareholding at the end of the year		Cumulative Shareholding during the year	
		No. of shares	% of total shares of the company	No. of shares	% of total shares of the company
	For Each of the Directors & KMP	NIL	NIL	NIL	NIL
NONE OF THE DIRECTORS OF THE COMPANY WERE NEITHER HOLDING ANY SHARES OF THE COMPANY IN THE PAST, NOR HOLDING IT IN THE PRESENT.					
		NIL			NIL

V INDEBTEDNESS					
Indebtedness of the Company including interest outstanding/accrued but not due for payment					
	Secured Loans excluding deposits	Unsecured Loans	Deposits	Total Indebtedness	
Indebtness at the beginning of the financial year					
i) Principal Amount		NIL	NIL	7,38,00,000.00	
ii) Interest due but not paid	NIL	NIL	NIL	10.87.117.00	
iii) Interest accrued but not due	NIL	NIL	NIL	NIL	
Total (i+ii+iii)		NIL	NIL	7,48,87,117.00	
Change in Indebtedness during the financial year					
Additions		NIL	NIL	-	
Reduction		NIL	NIL	6,74,20,476.00	
Net Change		NIL	NIL	(6,74,20,476.00)	
Indebtedness at the end of the financial year					
i) Principal Amount		NIL	NIL	74,66,641.00	
ii) Interest due but not paid		NIL	NIL	-	
iii) Interest accrued but not due	NIL	NIL	NIL	NIL	
Total (i+ii+iii)		NIL	NIL	74.66.641.00	